

ನೆಸರು

ತಿಂಡಳೋಲೆ

₹5/-

Pages 32

May-2020

Nesaru Tingalole

Vol.XXXVIII - 5



ಅಕ್ಷಯ ತೃತೀಯದಲ್ಲಿ ಕರುಣಾ ವಿರಸ ಕ್ಷಯವಾಗಲಿ



ಮೈಸೂರು ಅಸೋಸಿಯೇಷನ್ ಮುಂಬೈ

THE MYSORE ASSOCIATION, BOMBAY

393, Bhau Daji Road, Matunga, Mumbai - 400 019. | Tel.: 2402 4647, 2403 7065

Email : mysoreassociation.mumbai@gmail.com

ಅಸೋಎಸಿಯೇಶನ್‌ನಲ್ಲಿ ಅಕ್ಷಯ ತೃತೀಯ ಪೂಜೆ



ಸಂಪಾದಕೀಯ

ನೇಸರು ತಿಂಗಳೋಳಿ

| | |
|--|---|
| <p>ಗೌ. ಸಂಪಾದಕರು: ಡಾ. ಜೊತ್ತೆ ಸತೀಶ್ ***</p> <p>ಸಂಪಾದಕ ಮಂಡಳಿ: ಡಾ. ಮಂಜುನಾಥ್ ಕೆ. ಮಂಜುನಾಥಯ್ಯ ನಾರಾಯಣ ನವಲೀಕರ್ ಗಣಪತಿ ಶಂಕರಲಿಂಗ ನೀಲಕಂತ ***</p> <p>ಬೆಂಗಳೂರು ಪ್ರತಿನಿಧಿ ಎಂ. ಎ. ಎನ್. ಪ್ರಸಾದ್ ***</p> <p>ನೇಸರುವಿನಲ್ಲಿ ಪ್ರಕಟವಾಗುವ ಬರಹಗಳಿಗೆ ಆಯಾ ಲೇಖಕರೇ ಜವಾಬ್ದಾರರು. ಅಲ್ಲಿ ಮೂಡಿ ಬಂದ ಅಭಿಪ್ರಾಯಗಳಿಗೆ ಸಂಸ್ಥೆಯು ಜವಾಬ್ದಾರಿಯಲ್ಲ. — ಸಂ.</p> <p>The views expressed by the contributors in this journal are theirs and not of the Association and the Association is not in anyway responsible for the same. — Ed.</p> <p>ಸಂಪರ್ಕ ವಿಳಾಸ: ನೇಸರು ಮೈಸೂರು ಅಸೋಸಿಯೇಷನ್ 393, ಭಾವು ದಾಜಿ ರಸ್ತೆ, ಮಾಟುಂಗ ಮುಂಬಯಿ – 400 019. 24024647 / 24037065 Email: Mysoreassociation.mumbai@gmail.com Website: www.mysoreassociation.in</p> | <p>ನೇಸರು ತಿಂಗಳೋಳಿ</p> <p>ಸಂಪುಟ 40 ಮೇ 2020 ಸಂಚಿಕೆ 5</p> <p>ಇವತ್ತಿನ ಸ್ಥಿತಿಯಲ್ಲಿ ನಾವೆಲ್ಲ ಪಂಚರದ ಹಕ್ಕಿಗಳಾಗಿದ್ದೇವೆ. ಮನಸು ವಿನ್ಯಾಸಗುವುದು ಸಹಜ. ಹೊರಗಿನ ಪ್ರಪಂಚದಿಂದ ದೂರ ಸರಿದಿದ್ದೇವೆ. ಯಾರೋಂದಿಗೂ ಮಾತುಕಡೆಯಿಲ್ಲ. ಹೊರಗಿನ ಹಿತವಾದ ತಂಗಾಳಿಯನ್ನು ಸೇವಿಸಲು ಹೊರಗೆ ಹೋಗುವಂತಿಲ್ಲ. ಮನೆಯ ನಾಲ್ಕು ಗೋಡೆಗಳ ಮಧ್ಯ ಬಂಧಿಯಾಗಿದ್ದೇವೆ. ಮನೆಯಲ್ಲಿರುವವರ ಮುಖವನ್ನು ಬಿಟ್ಟರೆ ಹೊರಗಿನವರ ಮುಖಿದರ್ಶನವಿಲ್ಲ. ಎಲ್ಲೋ ಎಲ್ಲ ಕೊಂಡಿ ಕಳಚಿಕೊಳ್ಳುತ್ತಿದೆ ಎನ್ನುವ ಭಾವನೆ. ಎತ್ತ ಸಾಗುತ್ತಿದೆ ನಮ್ಮೆಲ್ಲರ ಜೀವನ. ಹೀಗೆ ಮುಂದುವರಿದರೆ ಮುಂದಿನ ಭವಿಷ್ಯವೇನು? ಎನ್ನುವ ಚಿಂತೆ ಎಲ್ಲರ ಮನವನ್ನು ಕಾಡುತ್ತಿದೆ. ಹಿಂದೊಂದು ಕಾಲವಿತ್ತು. ನಮಗೆ ಸಮಯದ ಅಭಾವವಿದ್ದಿತ್ತು. ಏನೇ ಕೆಲಸ ಮಾಡಬೇಕೆಂದು ಚಿಂತಿಸಿದರೂ ಸಮಯವಿಲ್ಲವೆಂದು ಬದಿಗೆ ಸರಿಸುತ್ತಿದ್ದೇವು. ಇಂದು ನಮ್ಮೆಲ್ಲ ಸಮಯವೇ ಸಮಯ. ಆದರೆ ಈಗ ಮನಸ್ಸಿಲ್ಲ. ಇಡೀ ದೇಶದ ಜನತೆ ಸಂಕಷ್ಟದಲ್ಲಿರುವಾಗ ಮನಸ್ಸನ್ನು ಹೇಗೆ ಹಿಡಿದಲಿ? ನಮ್ಮೆಲ್ಲ ಸಮಯವಿರುವಾಗ ಯಾವುದಾವುದರ ಹಿಂದೆ ಒಡುತ್ತಿದ್ದೇವು. ಹಣ, ಸಂಪತ್ತು, ಚಿನ್ನ, ವಿದೇಶಿ ಪ್ರಯಾಣ ಇತ್ಯಾದಿ. ಆದರೆ ಈಗ ಜನರಿಗೆ ಇದಾವುದೂ ಬೇಡ. ಮೂರು ಹೊತ್ತಿನ ಉಟ ಸಿಕ್ಕಿದರೆ ಸಾಕು. ಅದೇ ಪರಮಾನಂದ ಕೊಡುತ್ತದೆ ಮನಸ್ಸಿಗೆ. ಈ ಎಲ್ಲ ವಿನ್ಯಾಸಿಯಿಂದ ಹೊರಗೆ ಬರಬೇಕಾದ್ದೆ ನಮ್ಮ ಆತ್ಮಸ್ಥೀಯವನ್ನು ಹೆಚ್ಚಿಸಿಕೊಳ್ಳಬೇಕು. ನಮಗಿ ಸಮಯವನ್ನು ಮೀಸಲಿಡಬೇಕು. ಇವತ್ತಿನ ಈ ಸಂಕಷ್ಟ ಕಳೆದು ಬಹುಬೇಗ ಒಳ್ಳೆಯ ದಿನಗಳು ಬರಲಿದೆ ಎನ್ನುವ ಆಶಾವಾದದೊಂದಿಗೆ ಎಲ್ಲರೂ ಒಟ್ಟಾಗಿ ಪರಿಸ್ಥಿತಿಯನ್ನು ಎದುರಿಸೋಣ. ಈ ಸಮಯದಲ್ಲಿ ನಮ್ಮ ಉಪಯೋಗಕ್ಕೆ ಬರುವುದು ಪುಸ್ತಕಗಳು ಮಾತ್ರ. ಟಿವಿ, ಮೊಬೈಲ್ ಒಂದು ಹಂತದಲ್ಲಿ ಏಕಾತ್ಮನತೆಯಿಂದ ಮನಕ್ಕೆ ಬೇಸರ ತರಿಸಬಹುದು. ಆದ್ದರಿಂದ ಒಳ್ಳೆಯ ಪುಸ್ತಕಗಳನ್ನು ಒದುವುದರಿಂದ ಮನಸ್ಸು ಶಾಂತವಾಗುತ್ತದೆ, ನಮ್ಮ ಜ್ಞಾನದ ವಿಸ್ತರಣೆಯೂ ಆಗುತ್ತದೆ. ಪುಸ್ತಕಗಳನ್ನು ಒದುತ್ತಾ ಇದ್ದರೆ, ಇವತ್ತಿನ ಈ ಪ್ರಪಂಚವನ್ನು ಮರೆತು, ಪುಸ್ತಕದೊಳಗೆ ಸೃಷ್ಟಿಗೊಂಡ ಪ್ರಪಂಚದೊಳಗೆ ಪ್ರವೇಶಿಸುತ್ತೇವೆ. ಒಂದು ರೀತಿಯಲ್ಲಿ ಎಲ್ಲ ಭವಬಂಧನದಿಂದ ಮುಕ್ತರಾಗುತ್ತೇವೆ. ನಮ್ಮೆಲ್ಲ ಹುಮ್ಮೆಸ್ಸು ಪುಟಿಯತೊಡಗುತ್ತದೆ. ಎಲ್ಲವನ್ನು ಎದುರಿಸಬಲ್ಲಿ ಎನ್ನುವ ಹುಟ್ಟು ಆತ್ಮಸ್ಥೀಯ ಹುಟ್ಟಿಕೊಳ್ಳುತ್ತದೆ. ಅದು ಇಲ್ಲದಿದ್ದರೆ ಆಗುವುದೇ ಇಲ್ಲ ನನಗೆ ಎಂದು ಹೇಳುವವರು ಈವಾಗ ಎಲ್ಲದಕ್ಕೂ ಹೊಂದಿಕೊಂಡಿದ್ದಾರೆ. ವಾರಕ್ಕೊಮ್ಮೆ ಅಥವಾ ಹದಿನ್ಯೇದು ದಿನಕ್ಕೊಮ್ಮೆ ಬ್ಯಾಟಿ ಪಾಲಂರ್ ಕಡೆ ಹೋಗುವವರು, ಈಗ ತಿಂಗಳಾದರೂ ಅದರ ಮುಖಿದರ್ಶನ ಪಡೆಯದೆ ಜೀವಿಸುತ್ತಿಲ್ಲವೇ! ಸಮಯ ನಮ್ಮ ಎಲ್ಲ ಆಗುಹೋಗುಗಳ ಮೇಲೆ ಹಿಡಿತ ಸಾಧಿಸಿಯೇ ಸಾಧಿಸುತ್ತದೆ. ಈ ಕರಣ ಪರಿಸ್ಥಿತಿಯಲ್ಲಿ ಒಂದು ಮಾತ್ರ ಒಳ್ಳೆಯದಾಯಿತು. ಯಾರ ಮೇಲೂ ಅವಲಂಬಿತವಾಗಿರಬಾರದು ಎನ್ನುವುದು. ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು. ಇನ್ನೊಬ್ಬರ ಭರವಸೆ ಮೇಲೆ ಜೀವನ ಸಾಗಿಸೋದು ಕಷ್ಟ ಅನ್ನೋದು. ಅದೇನೇ ಇರಲಿ ಹೊಸ ಭರವಸೆಯೋಂದಿಗೆ ನಾಳಿನ ದಿನವನ್ನು ಸ್ವಾಗತಿಸೋಣ. ಮಾನವೀಯತೆಯನ್ನು ಮರೆಯದಿರೋಣ.</p> <p style="text-align: right;">ಡಾ. ಜೊತ್ತೆ ಸತೀಶ್</p> |
|--|---|

ಕರ್ನಾಟಕ ನಮ್ಮ ನಡೆವಳಿಕೆ

ಡಾ. ಬಿ. ಆರ್. ಮಂಜುನಾಥ್



ಈಗ ನಾಡಿನಲ್ಲಿ ಕಳೆದ ಒಂದೂವರೆ ತಿಂಗಳು “ಕರುಣಾ-ವಿರಸ್” ತಾಂಡವವಾಡುತ್ತಿದ್ದು, ನಮ್ಮೆಲ್ಲರ ನಡೆವಳಿಕೆಗಳನ್ನು ಎತ್ತಿ ಹಿಡಿದು ತೋರಿ, ಅಣಕಿಸುತ್ತಿದೆ. ಇಂತಹ ಪಿಡುಗುಗಳು ಒಂದಾಗಲೇ ನಮ್ಮ ನಡೆವಳಿಕೆಗಳು ಗೊತ್ತಾಗುವುದು. ಸರ್ಕಾರ, ಈ ಪಿಡುಗು ಹರಡಿರುವಂತೆ, “ಎಲ್ಲರೂ ದೂರ ದೂರ ಇರಿ, ಮುಂದಕ್ಕೆ ನಿಮ್ಮ ಕೈಯೊಡ್ಡಬೇಡಿ, ಹತ್ತಿರ ಬಂದು, ಸೋಂಕು ಮಾಡಬೇಡಿ, ಮುಖಕ್ಕೆ ಒಂದು ಮುಸುಕು ಕಟ್ಟಿಕೊಳ್ಳಿ” ಎಂದು ನಮ್ಮ ಒಳ್ಳಿಯದಕ್ಕೇ ಹೇಳಿದರೂ ಕೂಡ, “ಏಯಾ ಇವರಿಗೇನು ಗೊತ್ತು” ಎನ್ನುವ ಸಂಸ್ಕೃತ ಪಂಡಿತರೂ ಕೂಡ, ತಮ್ಮ ಕೈಯನ್ನು ಮುಂದೆ ಒಡ್ಡಿದ್ದೇ ಒಡ್ಡಿದ್ದು, ಏಕೆಂದರೆ ಇವರೆಲ್ಲ ಈಗ ಇಂಗ್ಲೀಷ್ ಓದಿದವರಲ್ಲವೇ?



“ಹೌದಪ್ಪಾ, ನೀವು ಸಣ್ಣವರಿದ್ದಾಗ, ನಿಮ್ಮ ಹಿರಿಯರು ಕೈ ಮುಗಿಯುವುದು ಹೇಳಿಕೊಟ್ಟಿದ್ದರೂ ಕೂಡ, ಅದನ್ನು ಇಷ್ಟು ಬೇಗ ಮರೆತಿರಿ” ಎಂದಾಗ “ಅಯ್ಯೋ ಅಭ್ಯಾಸವಾಗಿ ಹೋಗಿದೆ” ಎನ್ನುತ್ತಾರೆ. ಅಂದರೆ ನಮ್ಮ ನಡೆವಳಿಕೆಗಳು ಹೇಗೆ ಬೇರೆಯವರನ್ನು “ಅಣಕ” ಮಾಡುತ್ತವೆ ಎಂದು ತಿಳಿಯುತ್ತದೆ.

60 ವರ್ಷಗಳ ತನಕ, ಮನೆಯಲ್ಲಿದ್ದರೂ ಕೂಡ, ದಟ್ಟಿ ಪಂಚಿ, ಪ್ರೈಸಾಮ ಹಾಕುತ್ತಿದ್ದ ಮನುಷ್ಯ, ತನ್ನ ಮಗನನ್ನು ನೋಡಲು ಅವೇರಿಕಾಕ್ಕೆ 3 ತಿಂಗಳು ಹೋಗಿ, ಹಿಂದಿರುಗಿದಾಗ ಯಾವಾಗಲೂ ಚಡ್ಡಿಯೇ! ಬರಿ ಮನೆಯಲ್ಲಲ್ಲ, ರಸ್ತೆಯಲ್ಲಿ, ಕೂಡ. 3 ತಿಂಗಳಲ್ಲಿ, ಇಷ್ಟು ಮಾಪಾಟೇ?

ನಮ್ಮ ಹುಡುಗರೇ ನಮ್ಮ ತಾಯಿ ಇದ್ದಾಗ, ಯಾವಾಗಲೂ ಸರಿಯಾದ ಬಟ್ಟೆ ಹಾಕಿಕೊಳ್ಳುತ್ತಿದ್ದವರು, ಈಗ ಚಡ್ಡಿ ಹಾಕಿಕೊಂಡು, ಒಂದು ಕಾಲು ಮೇಲೆತ್ತಿ sofa ದಲ್ಲಿ ಕೂರುತ್ತಾರೆ. ಇದು ನಮ್ಮ ನಡೆವಳಿಕೆ.

ಇಂಗ್ಲೀಷ್ ವಿದ್ಯಾಭ್ಯಾಸ ಮಾಡಿದ ಕೂಡಲೇ, ನಾವು ಮನೆಯಲ್ಲಿ ಕಲಿತದ್ದೆಲ್ಲಾ, “ಅಡಗೂಲಜ್ಜ ಕತೆ” ಯಾಗಿ ಹೋಗುತ್ತದೆ.

“ಹೋರಗಿನಿಂದ ಒಂದ ಕೂಡಲೇ, ಹಾಕಿದ್ದ ಬಟ್ಟೆ ಕಳಚಿ, ಮೈ ತೊಳೆದು ಒಳಗೆ ಬಾ, ಬೇರೆಯವರನ್ನು ಹೋರಿಗೆ ಮುಟ್ಟಿಸಿಕೊಳೆಬೇಕೆ, ಬೇರೆಯವರು ಮಾಡಿದ್ದು-ಮುಟ್ಟಿದ್ದು ತಿನ್ನಬಾರದು, ಕೈ-ಬಾಯಿ ಚೊಕ್ಕೆಟ್ವಾಗಿದಬೇಕು” ಎಂದು ಅಜ್ಞ ಹೇಳಿದಾಗ, “ಅಯ್ಯೋ ಮುದಿಗೊಡ್ಡು! ಅದಕ್ಕೇನು ತಿಳಿಯುತ್ತದೆ. ಸಮಾಜದಲ್ಲಿ ಎಲ್ಲರೂ ಇದ್ದ ಹಾಗೆ ನಾವು ಇರಬೇಕು”, ಎಂದು ಹೇಳುವ ಜ್ಞಾನಿಗಳೇ ಹೆಚ್ಚು. ಅದರೆ ಅದೇ ಜ್ಞಾನಿಗಳು, Social distancing ಅಂದಾಗ, ಅದು ಪೈಜ್ಞಾನಿಕವಾಗಿ ಹೋಗುತ್ತದೆ. ಇಂತಹ ಸಾವಿರಾರು ಅಜ್ಞ-ಮುತ್ತಜ್ಞರು, ಸಾವಿರಾರು ಪಿಡುಗುಗಳನ್ನು ಎದುರಿಸಿ, “ನಮ್ಮ ನಡೆವಳಿಕೆ ಹೇಗಿರಬೇಕು” ಎಂದು ತಿಳಿದಿದ್ದರಿಂದಲೇ ಅವರು ಕೋಟ್ಯಾಂತರ ಮಕ್ಕಳನ್ನು ಉಳಿಸಿ ಬೆಳೆಸಲು ಆಯಿತು. ಅವರು ಸಾವಿರಾರು ವರ್ಷಗಳ ತಮ್ಮ ಅನುಭವದಿಂದ ಪಡೆದ ತಿಳಿವಳಿಕೆ “ಪೈಜ್ಞಾನಿಕ” ವಲ್ಲವೇ? ಏಕೆಂದರೆ, ಇವರು ಹೇಳುವಂತೆ, ಈ ಅಜ್ಞರು ಯಾವ university ಯಲ್ಲಿ ಓದಲಿಲ್ಲ. ಯಾವ paper ಗಳನ್ನು publish ಮಾಡಲಿಲ್ಲ. Doctorate ಪಡೆಯಲಿಲ್ಲ. ಆದ್ದರಿಂದ ಈ ಹೇಳಿಕೆಗೆ Documentation ಎನು? ಯಾರಾದರೂ ಸತ್ತರೆ, ಅವರು ಯಾವ ಕಾರಣದಿಂದ, ಯಾವ ಕಾಯಿಲೆಯಿಂದ ತೀರಿಕೊಂಡರು ಎಂದು ತಿಳಿಯಿದ್ದರಿಂದ, 10 ದಿನಗಳ ಸೂತಕವನ್ನು ಅವರ ಮನೆಯವರ ಮೇಲೆಲ್ಲಾ ಹೇರಲಾಯಿತು. ಅವರು ಕಾಯಿಲೆಯಿಂದ ನರಳುತ್ತಿದ್ದಾಗ್, ನೋಡಿ ಬರುವ



ಜನ ಅವರ ಸಂಬಂಧಿಕರೇ ಆದ್ದರಿಂದ ಅವರಿಗೂ ಸೂತಕವಾಯಿತು. ಸೂತಕವೆಂದರೆ “Quarantine” ಅನ್ನಪುದು, ಈ ಇಂಗ್ಲೀಷ್ ಒದಿದವರಿಗೆ ತಿಳಿಯಾದ್ದರಿಂದ ಸೂತಕ, ಮಡಿ, ಮೈಲಿಗೆ “ಅಡಗೂಲಜ್ಜು” ಪುರಾಣವಾದವು.

ಇನ್ನು ನಮ್ಮುಲ್ಲಿದ್ದ ವೈದ್ಯಕೀಯ ಪದ್ಧತಿ- ಅಯುವೇಚದ ಮೂಲೆ ಗುಂಪಾಗಿ ಹೋಯಿತು. ಹೊದಲನೆಯ ಮಹಾಯುದ್ಧದ



ಹೊದಲು, ಬ್ರಿಟಿಷ್ ಪದ್ಧತಿಯಲ್ಲಿ ಹಾಕಿದ ಒಂದೇ ಒಂದು ಆಸ್ಟ್ರೇಲಿಯನ್ ಎಲ್ಲಾ ಹೆರಿಗೆಗಳನ್ನೂ, ಮನೆಯ ಮತ್ತು ಹಳ್ಳಿಯ ಹೆಣ್ಣುಮಕ್ಕಳೇ ಮಾಡುತ್ತಿದ್ದರು. ಬಾಣಂತಿ-ಮಗುವನ್ನು ಒಂದೇ ಕೋಣೆಯಲ್ಲಿ ಇಟ್ಟು ಯಾರೂ ಅವರನ್ನು ಮುಟ್ಟಿದಂತೆ, ಹತ್ತುದಿನ ಕಣ್ಣಿಟ್ಟು ಕಾಯುತ್ತಿದ್ದರು. ಮನೆಯವರಿಗೂ Quarantine, ಏಕೆಂದರೆ ಹೊರಗಿನವರನ್ನು ಮುಟ್ಟಿ ಒಂದು ಮನೆಯೊಳಗೆ ಸೋಂಕು ತರುವಂತಿಲ್ಲ. ಇದಕ್ಕೆ ಪುರುಡು ಎನ್ನುತ್ತಿದ್ದರು. ಕೇವಲ ಶುಂಠ-ಅರಿಶಿನ-ಬೇವು-ಕರಿಮೆಣಸು-ಲವಂಗಗಳ anti-viral ಗುಣಗಳನ್ನು ಅವರು ಅರಿತಿದ್ದರಿಂದ ಇವುಗಳ ಕಷಾಯವೇ ಬಾಣಂತಿಯಿರಿಗೆ.

ನೀರನ್ನು ಹೇಗೆ ಚೊಕ್ಕುಟ ಮಾಡಬೇಕೆಂದು ಅವರು ಅರಿತಿದ್ದರು. ನೀರನ್ನು ಕುದಿಸಿ, ಒಂದು “ತಾಮ್ರದ ಚೊಂಬಿನಲ್ಲಿ” ಇಟ್ಟು ತಂಪು ಮಾಡಿ,

ಕುಡಿಯುತ್ತಿದ್ದರು. ತಾವು ಬೇರೆ ವೈರಾಣಗಳನ್ನು ಹೇಗೆ ತಡೆಯುತ್ತದೆ ಎನ್ನುವ ಅವರ ತಿಳಿವಳಿಕೆ ಮರೆಯಾಗಿ ಈಗ ಎಲ್ಲಾ Eagle Flask ಒಂದಿವೆ. ಯಾಕೆಂದರೆ ಲಂಡನ್‌ನಲ್ಲಿ ಇವುಗಳನ್ನೇ ಬಳಸುವುದು!!

ಹೊದಲೆನೆಯ ಮಹಾಯುದ್ಧ ಮುಗಿದೊಡನೆಯೇ ಎಲ್ಲಾ ಅಯುವೇಚದ ವೈದ್ಯರನ್ನು ಬಿಡಿಗಿಟ್ಟು, “ಆಸ್ಟ್ರೇಲಿಯನ್” ಗಳು ಹೊದಲಾದವು. ಈಗ ನೋಡಿ, ನಮ್ಮ ಹುಡುಗರು ಮೆಡಿಕಲ್ ಕಾಲೇಜ್ ಹತ್ತುವುದೇ ತಡ, “ಥೂ ಥೂ ಅದನ್ನು ತಗೋಬೇಡ. ಈ ಅಯುವೇಚದವರೆಲ್ಲ ಸ್ಟೆರೋಇಡ್ ಹಾಕಿ ಬಿಟ್ಟಿರುತ್ತಾರೆ” ಎಂದು ನಮ್ಮನ್ನೇ ಗದರಿಸುತ್ತಾರೆ. ‘ಅದಕ್ಕೆ steroid ಹಾಕಿರುತ್ತಾರೆ ಅಂತ ಏನು ಪುರಾವೆ?’ ಅಂತ ಕೇಳಿದರೆ ‘ನಮಗೆಲ್ಲಾ, ಗೊತ್ತು’ ಎನ್ನುತ್ತಾರೆ. ನಮಗೇ ಗೊತ್ತು. ಇವರು ಕೊಡುವ ಚೈಷಧಿಗಳೆಲ್ಲಾ, ಯಾವುದೋ Pharmaceutical Company Marketer ಒಂದು, sample ಗಳನ್ನು ಇವರ ಕೈಗೆ ತುರುಕೆ ಹೋಗಿದ್ದು, ಅಂತ.

ಇವರ ಚೈಷಧಿಗಳು ಒಳ್ಳಿಯದೇ ಕೆಟ್ಟಿದ್ದೇ ಎಂದು ತಿಳಿಯವುದು 40 ವರ್ಷಗಳ ಮೇಲೆಯೇ!! ಎಷ್ಟು ಜನ ಬಾಣಂತಿಯಿರಿಗೆ ಆರೋಗ್ಯಕರವೆಂದು Thalidomide ಕೊಡಲಾಯಿತು. ಎಷ್ಟು ಜನ ಮಕ್ಕಳು ಕೈ ಕಾಲುಗಳೇ ಇಲ್ಲದೇ ಹುಟ್ಟಿದವು.

ಯಾರು ಈ ಚೈಷಧಿಗಳನ್ನು ತೆಗೆದುಕೊಂಡರೋ, ಅವರ ಹೆಣ್ಣು ಮಕ್ಕಳೆಲ್ಲಾ, 50 ವರ್ಷವಾದ ಮೇಲೆ Ovarian Cancer ಗೆ ತುತ್ತಾದರು. ಇದರಿಂದ ಇವರ Research, Documentation ಎಷ್ಟು ಚೆನ್ನಾಗಿದೆ ಎಂದು ತಿಳಿಯುತ್ತದೆ.

ಹೊದಲು ಗಿಡಗಳಿಗೆ ಯಾವ ಕಾಯಿಲೆ ಬಂದರೂ, ಬೇವಿನ ರಸವನ್ನು ಸಿಂಪಡಿಸಿ ಗುಣ ಮಾಡುತ್ತಿದ್ದವರು ಈಗ DDT ಯನ್ನೇ ಏಕೆ ಹೋಗಳಿದರು?

ಇದು ಪಾಶ್ಚಿಮಾತ್ಯರ Research ಬಗ್ಗೆ ಅಲ್ಲ. ನಮ್ಮ ನಡೆವಳಿಕೆಯಲ್ಲಿ ಎಷ್ಟು ಮಾಪಾಡಾಗಿದೆ ಎನ್ನುವುದನ್ನು ಇಲ್ಲಿ ನಾವ ಗುರುತಿಸಬೇಕಾಗಿದೆ. ಈಗ ಕೇವಲ 80 ವರ್ಷಗಳಲ್ಲಿ ಹೊದಲಾದ ರೆಸ್ಯೂರೆಂಟ್ಸ್‌ಗಳಲ್ಲಿ ಉಂಟ ಮಾಡುವುದು; 5 ವರ್ಷದಿಂದೇಚೆಗೆ, Swiggy-Zomato Delivery ಮಾಡಲು ಒಂದ ಹುಡುಗರಿಗೆ ಸೋಂಕಾಗಿ, ಅವರು ಉಂಟ ತಲುಪಿಸಿದ ಇನ್ನೂ 100 ಸಂಸಾರಗಳಿಗೂ ಈ ಹಿಡುಗಿನ ಸೋಂಕಾಗಿದೆ.

ಈ ಅಣಕು ನಡೆವಳಿಕೆ ಸರಿಯೇ ಎನ್ನುವ ಪ್ರಶ್ನೆ ಏಳುತ್ತದೆ. ಹೀಗೆ 15 ವರ್ಷಗಳ ಹಿಂದೆ ನಮ್ಮಲ್ಲಿ “ಬುದ್ಧಿಜೀವಿ” ಗಳಾದ ಯು. ಆರ್. ಅನಂತಮೂರ್ತಿಯವರು, ಯಾರ ಮನೆಗೋ ಹೋಗಿದ್ದರಂತೆ, ಅಲ್ಲಿ ಮನೆಯಾತ, ತಾನೇ ತನ್ನ ಅಡಿಗೆ



ಮಾಡಿಕೊಳ್ಳುತ್ತಿದ್ದ, ಬೇರೆಯವರು ಅಡಿಗೆ ಮಾಡಿದ್ದ ತಿನ್ನುತ್ತಿರಲ್ಲ, ಎಂದು ಅಣಕವಾಡಿ ಬರೆದಿದ್ದರು. ಆತನಿಗೆ ಇದ್ದ ಬುದ್ಧಿ, “ಬುದ್ಧಿಜೀವಿ” ಗೆ ಇರಲಿಲ್ಲ. ಏಕೆಂದರೆ, ಇವರು English Professor!!!

ನಾವು ಚಿಕ್ಕವರಿದ್ದಾಗೆ, ಯಾರೂ ಮನೆಯಿಂದ ಹೊರಗೆ ಟೋಟಿ-ಪೇಟಿ-ರುಮಾಲು ಹಾಕದೆ ಹೋಗುತ್ತಿರಲ್ಲ. ಏಕೆಂದರೆ ಬಿಸಿಲಿನ ತಾಪ, ಚಳಿಯ ಗಡಗಡದಲ್ಲಿ, ಮೆದುಳಿಗೆ ಏನೂ ಏಟು ತಾಗಬಾರದು ಎಂದು ಈ 70 ವರ್ಷಗಳಲ್ಲಿ ಈ ರೀತಿ ಹೇಳಿಕೊಳ್ಳದ ಹಾಗೆ ಹೋಗಿಬಿಟ್ಟಿದೆ. ಇಂತಹ ಟೋಟಿ-ರುಮಾಲು ಹಾಕಿ ಬರುವವ ಹಳ್ಳಿ ಗುಗ್ಗು ಮಾತ್ರ ತಾನೆ?

ಮೊದಲು ನಾವೆಲ್ಲರೂ ಕೂಡ, ಯಾರಾದರೂ ನಮಗೆ ಏನಾದರೂ ಕೊಟ್ಟರೆ “ಒಳ್ಳೇದು” ಅಂತ ಹೇಳಿದ್ದಿ. ಇದು “ದೇವರು ಒಳ್ಳೇದು ಮಾಡಲಿ” ಅನ್ನುವ ಮಾತಿನ ಮೊಟಕು. ಆದರೆ ಈಗ ಎಲ್ಲರೂ, ಹಳ್ಳಿಯ ಮಂದಿ ಕೂಡ Thanks ಅಂತಾರೆ.


ಮನೆಗೆ ಯಾರಾದರೂ ಬಂದರೆ, ಈಗ 15 ವರ್ಷಗಳ ತನಕ, ಮನೆಯಲ್ಲಿದ್ದ ಮುಕ್ಕಳೂ ಒಡಿ ಬಂದು ಕೂರುತ್ತಿದ್ದರು. ಈಗ ಯಾರೂ ಬಂದರೂ ಕೂಡ ರೂಮಿನಲ್ಲಿ cell phone ಇಲ್ಲಾಗೆ laptop ಹಿಡಿದು ಕೂಡಿರ್ತಾರೆ. ಕಾಣಿದ್ದವರೊಡನೆ ಮಾತನಾಡುವ ಸುಖ, ಕಣ್ಣಿದಿರಿಗೆ ಇರುವರೊಂದಿಗೆ ಮಾತನಾಡಿದಾಗ ಸಿಗೊಲ್ಲು.

ಏಕೆ ನಮ್ಮ ನಡೆವಳಿಕೆ ಈ ಬಗೆ ಆಗಿದೆ? ಈಗ ಮುಕ್ಕಳು “ಮಾಡಬೇಡು” ಅಂದಿದ್ದನ್ನೇ ಮಾಡುವುದು. ಆದ್ದರಿಂದ Police ನವರು containment zone ಅಂತ ರಸ್ತೆಯನ್ನು ಮುಚ್ಚಿ, ಅಡ್ಡಗಳನ್ನು ಇಟ್ಟಿದ್ದರೆ, ಅದನ್ನು ಹಾರಿಯೋ ತೂರಿಯೋ ಹೋಗುವುದರಲ್ಲಿಯೇ ಸುಖಿ. ಇನ್ನೂ, Two wheelers ಎಲ್ಲಿ restriction ಇರುತ್ತೋ ಅಲ್ಲಿಯೇ ಹಾದು, ಪ್ರೋಲೀಸ್ ನವರು ಕೇಳಿದಾಗ, ನಮ್ಮಮ್ಮೆನಿಗೆ ಓಷಣ ತರಬೇಕು ಅಂತ ಚೀಟಿಯನ್ನು ತೋರುವುದು.

ಆದರೆ ನಾವೇಕೆ ಮುಕ್ಕಳನ್ನು ದೂರಬೇಕು. ಅವರನ್ನು ಅಣಿ ಮಾಡಿದವರು ನಾವೇ ತಾನೇ? ತಬ್ಬಿಲಿಗಿ ಯಲ್ಲಿ ನಮಾಜ್ ಮಾಡಿ, ಎಲ್ಲಿಡೆ ಹರಿದು ಹೋದವರು ನಾವೇ ತಾನೇ? ಸಿದ್ದೇಶ್ವರನ ತೇರು ಎಳೆದವರು ನಾವೇ ತಾನೇ? ದುಬ್ಬೆನಿಂದ ಬಂದು ಆಮ್ಮನ ವೃಕುಂತ ಸಮಾರಾಥನೆಗೆ 1500 ಮಂದಿಯನ್ನು ಕರೆದು ಅವರಿಗೆಲ್ಲಾಗೆ ಸೋಂಕು ತಾಗಿಸಿದವರು ನಾವೇ ತಾನೇ? ಮೊಮ್ಮೆಗನ ಮದುವೆ ಇಂದೇ ಆಗಬೇಕೆಂದು ಶೃಂಗೇರಿ ಸ್ವಾಮಿಗಳ ಆಶೀರ್ವಾದದಿಂದ ಮದುವೆ ಮಾಡಿ ವಿಜೃಂಬಿಸಿದವರು ನಾವೇ ತಾನೇ?

ಹೀಗೆ “ಮಾಡಬೇಡು” ವೆಂದು ಹೇಳಿದ್ದರ ವಿರುದ್ಧವಾಗಿ ಮಾಡುವುದು ನಮ್ಮ ನಡೆವಳಿಕೆಯಾಗಿದೆ. ಜೀನಾ, ಜಪಾನ್, ಕೊರಿಯಾದಲ್ಲಿ, ಮಂದಿಯೆಲ್ಲಾಗೆ ಸರ್ಕಾರ ಹೇಳಿದ್ದನ್ನು ಒಬ್ಬು ತಪ್ಪಿದೆ ನಡೆಸುತ್ತಾರೆ. ನಮ್ಮ ನಾಡಿನಲ್ಲಿ ಯಾವ ಬಂದೇ-ಒಬ್ಬರದೇ ಕಟ್ಟಿ ನಡೆಯುವುದಿಲ್ಲ. ಪ್ರತಿಯೊಬ್ಬರೂ ಕೂಡ ನಮಗೆ ಬಂದ ಹಾಗೆಯೇ ನಾವು ನಡೆಯುತ್ತೇವೆ.

ಆದರೆ “ಇನ್ನೊಬ್ಬರನ್ನು ಅನುಕರಣಿ ಮಾಡುವುದನ್ನು ಬೇಗ ಕಲಿಯುತ್ತೇವೆ” ಇದೇ ನಮ್ಮ ನಡೆವಳಿಕೆ.



ଲାକ୍ଷ୍ମୀ ଦେବୀ

ಕವಲಾ ಕೆ



ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆ ಕರೋನಾವನ್ನು ವಿಶ್ವ ಮಟ್ಟದ ಪಿಡುಗು ಎಂದು ಘೋಷಿಸಿದೆ. ನಮ್ಮ ಐಳಿಗೆಯವರು ನೇರವಾಗಿ ಅನುಭವಿಸುತ್ತಿರುವ ವಿಷಮು ಪರಿಸ್ಥಿತಿ ಈ ಕರೋನಾವೇ ಆಗಿದೆ. ಈ ಕರೋನಾ ವೈಯಕ್ತಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಮಾನವಿಂಯತೆಯ, ಮೌಲ್ಯಾರ್ಥಿತವಾದ ಹಲವು ಸಾಂಸ್ಕರಿಕ ಮತ್ತು ನಾಗಣ್ಯ ಸಂಪನ್ಮೂಲ ವಿಷಯಗಳಲ್ಲಿ ದೊಡ್ಡ ಪ್ರಯತ್ನ ಮಾಡಿದ್ದೇವೆಂದು ನಿರ್ಧಾರಿಸಿದೆ.

ಇತಿಹಾಸ ಮರುಕಳಿಸುತ್ತದೆ ಎಂಬುದು ಸತ್ಯವಾದ ಮಾತು. 1918-19ರಲ್ಲಿ ಸ್ಪ್ರೋನಿಷ್ಟ್ ಇನ್ನೊಯೆನ್ನು ಎಂಬ ಪಿಡುಗು ವಿಶ್ವವಸ್ತೆಲ್ಲಾ ಆವರಿಸಿಕೊಂಡು ಏದು ಕೋಟಿ ಜನರನ್ನು ಬಲಿಪಡೆದಿತ್ತಂತೆ. ಮೈಸೂರು ಪ್ರಾಂತ್ಯದಲ್ಲಿ ಒಟ್ಟು 195000 ಜನ ಈ ಪಿಡುಗಿಗೆ ಬಲಿಯಾಗಿದ್ದ ಬೆಂಗಳೂರು ಒಂದರಲ್ಲೇ 40000 ಜನ ಅಸುನಿಗಿದ್ದರಂತೆ. ಜನರಿಗೆ ಅಗತ್ಯವಿದ್ದ ವಸ್ತುಗಳನ್ನು ಮತ್ತು ಜೀವಧರಗಳನ್ನು ಸ್ವಯಂಸೇವಾ ಕಾರ್ಯಕರ್ತರು ಕಾರು, ಗಾಡಿ ಹಾಗೂ ಲಾರಿಗಳ ಮೂಲಕ ಒದಗಿಸುತ್ತಿದ್ದರಂತೆ. ಈಗ ನಾವು ನೋಡುತ್ತಿರುವುದೂ ಹೆಚ್ಚಿನ ಕಮ್ಮಿ ಇದನ್ನೇ ಅಲ್ಲವೇ. ನಮ್ಮ ಪ್ರೌಢಿಕರು ಆಚರಿಸುತ್ತಿದ್ದ ಮಾಡಿ ಮೈಲಿಗಳು ಇಂತಹದೇ ಫಟನೆಗಳ ಪರಿಣಾಮವಾಗಿ ಜನಿಸಿರಬಹುದು. ನಾವು ಅವರನ್ನು ಅಪಹಾಸ್ಯ ಮಾಡಿ ತೃಪ್ತಿರಾದವೇ ಹೊರತು ಮೂಲ ಕಾರಣ ಹುಡುಕುವ ಪ್ರಯತ್ನ ಮಾಡಲೇ ಇಲ್ಲ.

జీవనద సుఖపేల్లు కేవల హోరడేళద నేలదల్లి మాత్ర ఇదే ఎంబ బ్రహ్మగే బిధ్యు, నమ్మి సంస్కృతియ బగే అగారవ తోఏరిసుత్తిద్దవరిగెల్ల పాత కలిసలేందే కాలిట్టితేనో ఈ కరోనా. సామాజిక అంతర (social distance) ఎందరే మడి హగూ దిగ్ంధన ఎందరే వ్యులిగే (quarantine) వ్యేచ్చల్లనిక ఆడిగల్లిన మేలే నింతిదే ఎందు జనసామాన్యరు తిళిదుకొళ్లు కరోనాక్షాగి కాయబేకాయితు. హోర ప్రపంచద ఆశ్రమణిగే ఒళగాగి నమ్మి జీవన శైలి, ఆహార పద్ధతిగళన్న సంపూర్ణవాగి బదలాయిసికోండు సంస్కరించ ఆశారద వేలే అవలంబితరాగి, రాసాయనిక భరిత పేయిగళ ఆశ్రూయ పడేదు, మధ్య సంస్కృతిగే దాసరాగి రోగనిరోధక శక్తియన్న కళేదు కొళ్లుత్తిరువ హోత్తినల్లి ఎళ్ళరికేయ గంటియాగి నమ్మిన్నెల్ల బడిదెబ్బిసలు బందంతిదే ఈ కరోనా. నమ్మి మనిగళల్లే ఇద్దు యాంయదన్నెల్ల మత్తే కలితు అంతముక విగళాగలు, సంతృప్తియన్న బేరే బేరే రీతిగళల్లి అరితుకొళ్వ సదవకాలవన్న తందుకొట్టిదే ఈ కరోనా.

ଲାକ୍ଷଣ୍ଠିନୀ ପରିସ୍ଥିତିଯିଲ୍ଲ ନମ୍ବୁ ଅବଶ୍ୟକତିଗଳିନ୍ଦ୍ର ଅବଲମ୍ବନିକିଛିରେ, ମୂଳଭାବରେ ଆଗତ୍ତେଗଳୁ ବହଳବେ କିମ୍ବା. ଆହାର, ନିଦ୍ରା, ବାସିନିଲୁ ଜାଗ, କନିଷ୍ଠ ମୁଣ୍ଡଦ ସଲକରଣିଗଳୁ ହାଗା ପୈଦ୍ଧରୀଯ ଶୌଲଭ୍ୟଗଳୁ ମାତ୍ରବେ ଅତ୍ୟନ୍ତକ. ମିଶ୍ରିଲ୍ଲ ଆଗତ୍ତେଗଳିନ୍ଦ୍ର ସୃଜନିକୋଣଦୁ ଡର୍ତ୍ତଦ ହେଠିକୋଣଦୁ ବଳିକେଯ ଜୀବନପରିମା ନଦେଶୁତ୍ରିରୁପରି ନାହିଁ. କେଇଦ ବିନ୍ଦୁ ତିଂଗଳିନ ମୁଂବ୍ୟ ଚିତ୍ତଗଳିତମା ନମ୍ବୁ ନଗର ଇଷ୍ଟାଂଦୁ ଶୁଂଦରମାଦେଖୀଁ ଏନ୍ଦୁପରି ମୁଣ୍ଡିଗେ ପରିପରତନେଗାଣିଦିଦେ.

ಇನ್ನು ಪ್ರಾಣಿ ಪಕ್ಷಿಗಳಂತೂ ತಮ್ಮ ಸ್ವಾತಂತ್ಯವನ್ನು ಮರಳಿ ಪಡೆದುಕೊಂಡಿವೆ. ಕರೋನಾ ಜಾತಿ, ಮತ, ಪಂಥ, ಪದವಿ, ಆಸ್ತಿ, ಅಂತಸ್ತುಗಳ ಭೇದವನ್ನು ಭೇದಿಸಿ ಎಲ್ಲರ ಮೇಲೆ ತನ್ನ ಆಕ್ರಮಣವನ್ನು ಮುಂದುವರೆಸುತ್ತಾ ಜನರ ಜೀವಗಳ ಜೊತೆ ಆಟವಾಡುತ್ತಾ ಜನರಿಂದ ವಿನಾಶ ಮಾಡಿದಿರುತ್ತಾ ಅನೇಕ ಜನರು ವಿದೇಶದಲ್ಲಿ ಸಿಲುಕಿಕೊಂಡು ತಾಯ್ಯಾಡಿಗೆ ಮರಳುವ ತವಕದಲ್ಲಿದ್ದಾರೆ. ಸಕಾರ ಜನರ ಚಲನವಲನಗಳನ್ನು ಹತೋಟಿಗೆ ತರಲು ಸೆಣಾಡುತ್ತಿದೆ. ವೈದ್ಯರು, ಪ್ರೋಲೀಸರು, ಪೌರಕಾರ್ಮಿಕರು, ಅಗತ್ಯ ಸೇವೆ ಬದಿಗಿನುವರು, ಸಾಮಾಜಿಕ ಸೇವಾಕರ್ತರು ನಿಸ್ಪಾಹತೆಯಿಂದ ಜನಸೇವೆಗೆ ಟೊಂಕ ಕಟ್ಟಿ ನಿಂತಿದ್ದ ಸತತವಾಗಿ ಸೇವೆಯನ್ನು ಮೆರೆದಿದ್ದಾರೆ. ಸಾಂಕ್ರಾಮಿಕ ಹರಡುವ ವೇಗವನ್ನು ಹತೋಟಿಗೆ ತರಲು ಸಾಮಾಜಿಕ ಅಂತರವೊಂದೇ ಸದ್ಯಕ್ಕಿರುವ ಉಪಾಯ. ಜೀವಧರ ಉಪಾಯ ಇನ್ನೂ ದೂರದಲ್ಲಿದೆ. ಲಸಿಕೆ ಕಂಡು ಹಿಡಿಯಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆ.

ಇಷ್ಟೆಲ್ಲ ಗಂಭೀರ ಪರಿಸ್ಥಿತಿಯಲ್ಲಿ ದಿನಗಳಲ್ಲಿ ಕಾಮೀಕರು ತಮ್ಮ ಹೊಣೆ ಪಾಡಿಗೆ ಪರದಾದುವಂತಾಗಿದೆ. ಚಿಕ್ಕ ಪುಟ್ಟ ವ್ಯವಹಾರಸ್ಥಾರ್ಥಿರಿಂದ ಹಿಡಿದು ದೊಡ್ಡ ಉದ್ದಿಮೆದಾರರವರಗೆ ಎಲ್ಲರ ವ್ಯವಹಾರವೂ ನಿಂತು ಹೋಗಿದ್ದು ಖಚಿತ ವೆಚ್ಚದ ನಿವಾಹಕೆ ಬಹು ದೊಡ್ಡ ಸಮಸ್ಯೆಯಾಗಿ ಕಾಡತೊಡಗಿದ್ದ ಮುಂಬರುವ ದಿನಗಳಲ್ಲಿ ಅಧಿಕ ಹಿನ್ನಡೆ ಬಹುತೇಶಿ ಖಚಿತವಾಗಿದೆ. ಅಸ್ತಿ ಪಾಸ್ತಿ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ವಹಿವಾಟಿ ನಡೆಯುತ್ತಿಲ್ಲವಾದ್ದರಿಂದ ಎಲ್ಲರ ಕೈ ಬರಿದಾಗಿದ್ದ ಹಣಕಾಸಿನ ಮುಗ್ಗಟ್ಟು ತೀವ್ರತರವಾಗಿ ಕಾಡುತ್ತಿದೆ. ಹಲವಾರು ಮಂದಿಯ ಉದ್ದೋಜ ಶೋಗುಂಬಾಲೆಯಲ್ಲಿದೆ.

ಇಂತಹ ಕರ್ತವ್ಯ ಪರಿಸ್ಥಿತಿ ಯುದ್ಧದ ದಿನಗಳ ಸ್ಥಿತಿಯನ್ನು ನೆನಪಿಸುತ್ತದೆ. ಆ ದಿನಗಳಲ್ಲಿ ನಮ್ಮೆ ಹಿರಿಯರು ಮಾಡಿದ ತ್ಯಾಗ ಬಲಿದಾನಗಳು ಪಟ್ಟಿ ಶ್ರಮ ನಮಗೆ ಈ ದಿನಗಳಲ್ಲಿ ಮಾದರಿಯಾಗಬೇಕು. ಆದರೆ ನಮ್ಮೆ ಇಂದಿನ ಸ್ಥಿತಿಯಲ್ಲಿ ಹಲವು ಶಿಕ್ಷಿತ ವರ್ಗದ ಜನರು ಮಾಡುತ್ತಿರುವದಾದರೂ ಏನು? ವಿದೇಶದಿಂದ ಬಂದಿದ್ದರೆ 14 ದಿನ ಮನೆಯಲ್ಲಿ ಉಳಿಯುವ ಸೌಜನ್ಯವನ್ನೂ ತೋರಿಸದೆ ಸ್ವೇಚ್ಛಾಚಾರದಿಂದ ವರ್ತಿಸಿ ಸೋಂಕನ್ನು ಇತರರಿಗೆ ಹರಡುವವರ ಮನೋವೃತ್ತಿ ಆತಂಕಕರವಾದದ್ದು. ಇನ್ನು ರಾಜಕೀಯಕ್ಕಾಗಿ ದ್ವೇಷಕ್ಕೊಂಡ್ರುತ್ತಿರು ಸೋಂಕನ್ನು ಹರಡುವ ಗುಂಪು ಇನ್ನೊಂದೆಡೆ, ಸೇವೆಯನ್ನು ನೀಡುತ್ತಿರುವ ಪ್ರಾಜನೀಯ ವೈದ್ಯಕೀಯ ಸಿಬ್ಬಂಧ ಹಾಗೂ ಪ್ರೋಲೀಸರ ಹೇಳೆ ಆಕ್ರಮಣ ಮಗದೊಂದಡೆ. ಇದು ನಮ್ಮೆ ಸಮಾಜದ ಈಗಿನ ಅನಾರೋಗ್ಯ ಮನಸ್ಥಿತಿಯನ್ನು ಬಿಂಬಿಸುತ್ತದೆ.

ಬೇರೆಯವರ ಕಷ್ಟಕಾಪಕಣ್ಣಗಳಿಗೆ ಸ್ಪಂದಿಸುವ ಹೆಚ್ಚು ಮನಸ್ಸುಗಳು ಇಂದಿನ ಅವಶ್ಯಕತೆ. ನಮ್ಮೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲುವುದು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಅನಾವಶ್ಯಕವಾಗಿ ದುಂದು ವೆಚ್ಚ ಮಾಡದೆ ಇರುವುದು ಹಾಗೂ ಅಹಾರವನ್ನು ಪ್ರೋಲು ಮಾಡದಿರುವುದು ನಮ್ಮೆ ಕರ್ತವ್ಯ, ನಮ್ಮೆ ಸುತ್ತುಮುತ್ತಲಿನಲ್ಲಿರುವ ಅಸಹಾಯಕಿಗೆ ನಮ್ಮೆ ಕೈಲಾದಷ್ಟು ನೆರವು ನೀಡುವುದು ನಮ್ಮೆ ಸೈತಿಕ ಧರ್ಮ. ನಮ್ಮೆ ದೇಶವನ್ನು ಕರೋನಾದಿಂದ ಉಳಿಸಿ, ರಕ್ಷಿಸಿ ಮತ್ತೆ ಬೆಳವಣಿಗೆಯತ್ತ ಸಾಗುವ ಹಾಗೆ ಮಾಡಿ ವಿಶ್ವಕ್ಕೇ ಮಾದರಿಯಾಗುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಲ್ಲವೇ. . .



ನಮ್ಮ ಆಸ್ಪತ್ರೆಗಳು

• ವರದಿ

ಈ ಮಹಾಬಿಡುಗು ಹಲವಾರು ದಿಟಗಳನ್ನು ನಮ್ಮ ಮುಂದಿಟ್ಟು ನಮ್ಮ ಕಣ್ಣಿ ತೆರೆಯುವಂತೆ ಮಾಡಿದೆ. ನಾಡಿನ ಆರೋಗ್ಯ ಏಪಾಡಿನ ಸ್ಥಿತಿ ಎಷ್ಟು ದುಸ್ಥಿತಿಯನ್ನು ತಾಗಿದೆ ಎಂಬುದನ್ನು ನಾವೆಲ್ಲರೂ ಕಾಣಬಹುದು. ಕೇವಲ ಸರ್ಕಾರಿ ಆಸ್ಪತ್ರೆಗಳನ್ನೇ ಬೈಯುವುದರಲ್ಲಿ ಏನೂ ತಿಳಿವಳಿಕೆ ಇಲ್ಲ. Jaslok, Wockhardt, Shushrush ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳೇನಲ್ಲ. ಇವುಗಳಲ್ಲಿ ಆಸ್ಪತ್ರೆಗಳಿರಬೇಕಾದ ಚೊಕ್ಕಟ, ಮಡಿ ಯಾವುದೂ ಇಲ್ಲದೆ ಕೇವಲ 5 Star Hotel ಗಳಂತೆ ನಡೆಯುತ್ತವೆ. ಈಗ 30 ವರ್ಷಗಳ ಹಿಂದೆ Jaslok ನಲ್ಲಿ ಕೇವಲ ಅರಬ್ಬರೇ ಬಂದು ತಂಗುತ್ತಿದ್ದು ಎಲ್ಲರಿಗೂ ತಿಳಿದಿದೆ. ಈಗ ಅಲ್ಲಿ ಆಸ್ಪತ್ರೆಗಳಲ್ಲಿ ಇರಬೇಕಾದ ಕಟ್ಟುವಿಟ್ಟು ಏನೂ ಇಲ್ಲ. ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು. ಕೆಲವು ಜನ ಬಿಳಿ ಕೋಟಿ, ಹಸಿರು ಕೋಟಿ ಹಾಕಿಕೊಂಡು ವೇಷಧಾರಿಗಳಂತೆ ನಡೆಯುತ್ತಿರುತ್ತಾರೆ ಅಷ್ಟೇ.

ಪ್ರೋಕೊಹಾರ್ಪ್ ನಲ್ಲಿ ಅಲ್ಲಿಯೇ ಇರುವ ನ್ಯಾಂಗಳಿಗೆ ಬಂದು ಡಾರ್ಕ್‌ಮೆಟರಿ ಹಾಕಿದ್ದಾರೆ. ಅಲ್ಲಿ 30-40 ನ್ಯಾಂಗಳಿಗೆ ಬಂಕರ್ ಬೆಡ್ ಹಾಕಿದ್ದಾರೆ. ಈಗ 3 Tier ಟ್ರೈನ್‌ನ್ಯಾಂಗಳಲ್ಲಿ ಹಾಕುತ್ತಾರಲ್ಲ ಅಂತಹೇ. ಬೇರೆ ಹೊತ್ತಿನಲ್ಲಿ ಯಾವ ಪಿಡುಗು ಇಲ್ಲದಾಗ ಇದು ಅಷ್ಟೇನೂ ಅಪಾಯಕಾರಿ ಅಲ್ಲ. ಕೇವಲ anti-biotics ನಿಂದ ರೋಗಿಗೆ ‘ಸೋಂಕಾಗದಂತೆ’ ನೋಡಿಕೊಂಡರೆ ಸಾಕು. ಆದರೆ ಪಿಡುಗು ಬಂದಾಗ Corona ರೋಗಿಯನ್ನು ನೋಡಿಕೊಳ್ಳುವ ನ್ಯಾಂ, ಬೇರೆ ನ್ಯಾಂಗಳು ಮಲಗುವೆಡೆಯಲ್ಲಿಯೇ ಮಲಗಿದರೆ, ಸೋಂಕು ಹರಡದೆ ಇರುತ್ತದೆಯೇ? ಆಮೇಲೆ ಕೆಲಸ ಮಾಡುವ ಈ ನ್ಯಾಂಗಳಿಗೆ ಯಾವುದೇ ಕಾಪಾಡುವ ಉಡುಪ್ರಗಳನ್ನೂ ಈ ಆಸ್ಪತ್ರೆ ಒದಗಿಸುವುದಿಲ್ಲ. ಏಕೆಂದರೆ ಇದನ್ನೆಲ್ಲ ಹೊರಡೇಶದಿಂದ ದುಡ್ಡಕೊಟ್ಟು ತರಬೇಕು.

ಕೇವಲ ಮುಂಬಯಿಯಲ್ಲಿ ಮಾತ್ರವಲ್ಲ, ನಾಡಿನಲ್ಲಿದೆಯೂ ಇದೇ ಗತಿ. ಈ ಹೆಣ್ಣುಮಕ್ಕಳು ಕೆಲಸಕೊಽಣ್ಣುರ ಉರಿಂದ ಉರಿಗೆ ಬಂದು ತಮ್ಮ ಜೀವನವನ್ನೇ ಎರವಾಗಿಟ್ಟಿವೆ. ಆವುಗಳಿಗೆ ಏನೂ ಬೇಲೆ ಇಲ್ಲ. ಎಷ್ಟೋ ಡಾಕ್ಟರ್‌ಗಳನ್ನೂ ಈ ಸೋಂಕು ಮನೆಯಲ್ಲಿಯೇ ಕಟ್ಟಿ ಹಾಕಿದೆ.

ಇನ್ನು ಸರ್ಕಾರಿ ಆಸ್ಪತ್ರೆಗಳು. KEM ಹಾಗೂ ಲೋಕಮಾನ್ಯ ಆಸ್ಪತ್ರೆಗಳಲ್ಲಿ ಹೋಗಿ ನೋಡಿದರೆ ನಮಗೆ ತಲೆಗೆ ಹೊಡಿದಂತಾಗುವುದು. KEM ನಲ್ಲಿ ನಾಯಿಗಳು ಅಡ್ಡಾಡುವುದನ್ನು ನೋಡಿದ್ದೇವೆ. ಈ ಧಾರಾವಿಯ ಸಂಕಟದಲ್ಲಿ ಲೋಕಮಾನ್ಯವೂ ಕೆಟ್ಟಿ ಸ್ಥಿತಿಯಲ್ಲಿದೆ.

ಎಕೆ ಹೀಗೆ? ಈ ಆಸ್ಪತ್ರೆಗಳು ‘ಪಿಡುಗೂ’ ಬರುವ ಮನ್ನ ಏನು ಮಾಡುತ್ತಿದ್ದವು? ಸರ್ಕಾರ ಏನು ಮಾಡುತ್ತಿತ್ತು? ಎಲ್ಲಾ Pharmaceutical Company ಗಳೂ ಏನು ಮಾಡುತ್ತಿದ್ದವು? ಪ್ರಪಂಚದಲ್ಲಿರುವ ಎಲ್ಲಾ Bio Research Institute ಗಳು ಏನು ಮಾಡುತ್ತಿದ್ದವು?

ಇವೆಲ್ಲಾ Heart bypass, knee replacement, Eye surgery ಹಾಗೂ ಕೆಲವರು cancer ಮೇಲೆಯೇ ಕಣ್ಣಿಟ್ಟು, ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. ಇಂಡಿಯಾದಲ್ಲಿ 1920 ಹಾಗೂ 1940-50 ರಲ್ಲಿ ಪ್ಲೇಗು, ಮಲೇರಿಯಾಗಳು ಬಂದಾದ ಮೇಲೆ ಯಾವ ಪಿಡುಗು ಬಂದಿಲ್ಲ. ಇನ್ನು HIV, SARS, PIG ಕಾಯಿಲೆ ಯಾವುದೂ ಇಲ್ಲಿಗೆ ಬರಲೇ ಇಲ್ಲ. ಆದರೆ ಈಗ ಎಲ್ಲರೂ Holiday ಗೆ ಪರದೇಶಕ್ಕೆ ಹೋಗುವುದು, ತಮ್ಮ ಮಕ್ಕಳನ್ನು ಹೊರಡೇಶಕ್ಕೆ ಕಳಿಸುವುದು ಮಾಡುತ್ತಿರುವುದರಿಂದ, ಸೋಂಕು ಈಗ ಬೇಗ ಎಲ್ಲಿಡೆ ಹರಡುತ್ತಿದೆ.

ನಿಮಗೆ ಈಗ ಏನಾದರೂ ಬೇರೆ ತೊಂದರೆ ಇದ್ದರೆ ಯಾವ ಆಸ್ಪತ್ರೆಗೆ ನೀವು ಹೋಗಬಹುದು? ಆದರೆ ನಮ್ಮ ಸರ್ಕಾರಗಳು ಈ ಆರೋಗ್ಯ ಏಪಾಡಿನ ಬಗೆ ನಮ್ಮ ಕಣ್ಣಿನ್ನು ತೆರೆಯುವಂತೆ ಮಾಡಿದೆ.

ತಡವಾದರೂ ಪರವಾಗಿಲ್ಲ. ಈ ಪಿಡುಗೂ ನಮ್ಮೆಲ್ಲರ ಕಣ್ಣಿನ್ನು ತೆರೆಯುವಂತೆ ಮಾಡಿದೆ.

ಪ್ರೋಲಿಸ್

● ಪರದ

ನಮಗೆಲ್ಲಾ ಪ್ರೋಲಿಸ್ ಅಂದ ಕೂಡಲೇ ನೆನಪಾಗುವುದು ಯಾವನೋ ಪ್ರೋಲಿಸ್, ಯಾರೋ ಬೈಕ್ಸನವನ ಹತ್ತಿರ ಸಿಗ್ಲ್ ಕ್ರೂಸ್ ಮಾಡಿದನೆಂದು ಹಿಡಿದು, ಅವನಿಂದ ಲಂಚ ತೆಗೆದುಕೊಂಡು ಬಿಟ್ಟಿದ್ದು. ಇಲ್ಲದಿದ್ದರೆ ಯಾವನನೋ ಲಾಕ್ ಅಪ್ಸನಲ್ಲಿ ಥಳಿಸಿದ್ದು.



“ಪ್ರೋಲಿಸ್” ಅಂದ ಕೂಡಲೇ, ಅದೊಂದು ನಂಬಿಕೆ ತಕ್ಷದಲ್ಲದ ಪ್ರಾಣಿ ಎಂದೇ, ಏಕೆ ಹೀಗೆ? ನಮ್ಮ ಚಿತ್ರಗಳೆಲ್ಲಾ ಯಾವುದೋ ಸಿನಿಮಾಗಳದ್ದೇ. ಏಕೆಂದರೆ ಎಲ್ಲಾ ಸಿನಿಮಾಗಳ ಸ್ಕ್ರಿಪ್ಟ್‌ಗಳಲ್ಲಿ. ಒಬ್ಬ ಬಡಪಾಯಿ ಹೀರೋ, ಆಮೇಲೆ ಒಬ್ಬ ವಿಲನ್ ಇರಲೇಬೇಕು. ಇಲ್ಲದಿದ್ದರೆ ಆ ಸಿನಿಮಾ ಬಾಕ್ ಆಫೀಸ್‌ನಲ್ಲಿ ಜಯಭೇರಿ ಹೊಡಿಯುವುದೇ ಇಲ್ಲ. ಸಿನಿಮಾ, ನಾಟಕಗಳು, ಪ್ರೋಲಿಸ್‌ನವರನ್ನ ಹೀನಾಯ ಮಾಡಿದಷ್ಟು ಇನ್ನಾರೂ ಮಾಡಲಿಲ್ಲ.

ಬ್ರಿಟಿಷ್‌ನವರು ಆಳುತ್ತಿದ್ದಾಗ ಕೂಡ, ಈ ಪ್ರೋಲಿಸ್‌ನವರನ್ನೇ ವಿಲನ್‌ಗಳನ್ನ ಮಾಡಿದ್ದು. ಆದರೆ ಈ ಪ್ರೋಲಿಸ್‌ನವರೇ, ಇಂದು ಕಳೆದ ಆರು ತಿಂಗಳಲ್ಲಿ ನಮ್ಮ ದೇಶದಲ್ಲಿ, ಹೊಸ ತೆರನಾಗಿ ನಮಗೆ ಕಾಣುತ್ತಿದ್ದಾರೆ. Anti CAA ಗಲಭೆ, ದೇಹಲಿಯಲ್ಲಿ ಕೋಮುವಾದ ಗಲಭೆ, ಆಮೇಲೆ ಈಗಿನ ಕರುಣಾ ವಿರಸದ ಎದುರಿಗೆ ಪ್ರತಿದಿನವೂ ಹೊಡಿದಾಡುತ್ತಿರುವವರು ಪ್ರೋಲಿಸರೇ ಆಗಿದ್ದಾರೆ. 24 ಗಂಟೆಗಳಲ್ಲಿ

ಕೇವಲ 6 ಗಂಟೆ, ಇಲ್ಲದಿದ್ದರೆ ಅದೂ ಅಲ್ಲದೆ ನಿದ್ದೆಯಿಲ್ಲದೆ, ದುಡಿಯುತ್ತಿದ್ದಾರೆ. ಯಾವ ನೆರಳಿಸಿದ್ದಿಯೂ ಅಲ್ಲ ಸುದುಸುಡು ಬಿಸಿಲಲ್ಲಿ.

ಅವರ ಮೇಲೆ ಕೆಲ್ಲ ಶೂರುವವರಿಗೆ ಕರುಹೊಯಿಲ್ಲ. ಹೇಳ್ಣ ಮಕ್ಕಳು ಕೂಡ ಅವರ ಮೇಲೆ ಕಲ್ಲಿಸಿದರು ಎಂದರೆ, ಅವರು ಎದುರಿಸುವ ಜನರಾರು ಎಂದು ನಾವು ಅಚ್ಚರಿ ಪಡಬೇಕಾಗಿಲ್ಲ. ಈಗ ಗಾಯಗೊಂಡು ಆಸ್ಪತ್ರೆ ಸೇರಿರುವ ಪ್ರೋಲಿಸರೆಷ್ಟು? ಕ್ಯಾಯೇ ತುಂಡರಿಸಿಕೊಂಡ ಪ್ರೋಲಿಸ್‌ನವನ ಗತಿ ಏನು? ಕರುಣಾ ವಿರಸ ಪೀಡಿತ ಕ್ರೀತ್ರಗಳಲ್ಲಿ 24 ಗಂಟೆ ನಿಂತು ಅಲ್ಲಿಯ ಸೋಂಕುಗೊಂಡ ಜನರ ತಳಾಟಕ್ಕೆ ಸಿಕ್ಕಿ, ಇವರಿಗೇ ಸೋಂಕಾಗುತ್ತಿದೆ. ಮನೆಯವರನ್ನ ನೋಡಿ 3 ತಿಂಗಳಾಗಿದೆ ಎಂದ ಒಬ್ಬ ಪ್ರೋಲಿಸ್. ಅವರಿಗೆ ಮಕ್ಕಳು ಮರಿ ಇಲ್ಲವೇ? ಒಬ್ಬ ಪ್ರೋಲಿಸ್ ನವನು ಅತ್ಯುಕೊಂಡು ಹೇಳಿದ, “ನಾವು ಮನೆಯ ಕಡೆ ಗಮನ ಕೊಡುವುದಕ್ಕೇ ಆಗಿದ್ದರಿಂದ, ನಮ್ಮ ಮಕ್ಕಳೆಲ್ಲಾ ಕೆಟ್ಟು ಹೋಗುತ್ತಾರೆ”.

ನಕ್ಸಲ್‌ಮಾರ್ಕೋ ಮಂದಿ, ಹೊಂಚಿ ಹೊಡಿದು ಹಾಕುವ ಜನರಲ್ಲಿ, ಪ್ರೋಲಿಸರೇ ಸಾಯುವುದು. ಮಾರ್ಕೋಗಳಿಗೆ ಹೊಡಿದಾಡಲು ಎಷ್ಟೋ ಮಂದಿ ಸೋಷಿಯಲ್ ಆಷ್ಟೆವಿಟಿಸ್‌ಗಳು ಇದ್ದಾರೆ. ಪ್ರೋಲಿಸರಿಗೆ ಅವರ ಹಕ್ಕು ಬಾಧ್ಯತೆಗಳಿಗೆ ಹೊಡಿದಾಡುವವರು ಯಾರೂ ಇಲ್ಲ.

ಇತ್ತೀಚಿನವರಿಗೆ ಪ್ರೋಲಿಸರು ಯಾವುದಾದರೂ ಒಂದೊ ಗಲಭೆ, ಅಪಘಾತದಲ್ಲಿ ಸತ್ತರೆ, ಕೇವಲ 5 ಲಕ್ಷ ರೂಪಾಯಿ ಜೀವವಿಮಾ, ಸಕಾರ ಕೊಡುತ್ತಿತ್ತು. ಈಗ ಅದನ್ನು 50 ಲಕ್ಷಕ್ಕೆ ಪರಿಸಿರುವುದು ಮೆಚ್ಚತಕ್ಕದ್ದು.

ಈಗ ಹತ್ತು ತಿಂಗಳ ಹಿಂದೆ ಸುಪ್ರೀಂಕೋರ್ಟ್‌ನ ಹೊರಗಡೆ, ಲಾಯರ್‌ಗಳೇ ಪ್ರೋಲಿಸ್‌ನವರಿಗೆ ಹೊಡಿದ್ದ ನಾವೆಲ್ಲ ನೋಡಿದ್ದೇವೆ, ಕೇಳಿದ್ದೇವೆ. ಈ ಲಾಯರ್‌ಗಳಿಗೆ ಯಾವುದಾದರೂ ಶಿಕ್ಷೆಯಾಯಿತೆ? ಒಬ್ಬ ಪಬ್ಲಿಕ್ ಆಫೀಸರನ್ನ ಹೊಡಿದಾಗ ಶಿಕ್ಷೆಯಾಗುತ್ತದೆಂಬ ಕಾನೂನು ಇದ್ದರೂ ಕೂಡ, ಯಾವ ಸಿಬ್ಬಲ್ ಅಥವಾ ಸಿಂಗ್ಲ್ ಪ್ರೋಲಿಸರ ಪರ ವಾದಿಸಲು ಬರುವುದಿಲ್ಲ. ಆದರೆ ಎಲ್ಲ ರಾಜಕಾರಣಿಗಳೂ ಪ್ರೋಲಿಸರನ್ನ ತಮ್ಮ ಆಳುಗಳಾಗಿ ಬಳಸುವುದನ್ನ ನಾವೆಲ್ಲಾ ಕಂಡಿದ್ದೇವೆ. ಆದರೆ ಯಾರೂ ಅದರ ವಿರುದ್ಧ ಯಾವ ಸೋಲ್ನ್ ಎತ್ತಿವುದಿಲ್ಲ. ಹೀಗೆ ನಮ್ಮನ್ನ ರಕ್ಷಣೆ ಮಾಡಬೇಕಾದವರಿಗೆ ಯಾವ ರಕ್ಷಣೆಯೂ ಇಲ್ಲದೆ ಅವರನ್ನ ಹೀನಾಯ ಮಾಡಿ ಜನತೆಗೆ ಒದಗುವ ಗತಿ, ಅಧೋಗತಿ.

ಬ್ರಿಟಿಷ್‌ನಲ್ಲಿ ಪ್ರೋಲಿಸರನ್ನ ಕಂಡರೆ ಜನತೆಗೆ ಅಪಾರ ಗೌರವ. ಅವರನ್ನು ‘ಆಫೀಸರ್’ ಎಂದೇ ಕರೆಯುವುದು. ಅಮೇರಿಕನ್ ಪ್ರೋಲಿಸರಂತೆ ಅವರು ಬಂದೂಕೆ ಇಟ್ಟುಕೊಳ್ಳಿದ್ದರೂ ಕೂಡ ಅವರ ಅಧಿಕಾರ ಗದದಾಗಿದೆ.

ಜನತೆಯೇ ಮಯಾದ ನೀಡದ ಕಾವಲುಗಾರರು ನಮ್ಮಗಳಾಗಿ ಹೇಗೆ ‘ತಾನೆ’ ಹೊಡಿದಾಡಬಲ್ಲರು ಯೋಚಿಸಿ.

ಕರ್ನಾಟಕ ಶೀಡಿತರ ನೆರವಿಗೆ ಮಾತಾ ಅಮೃತಾನಂದಮಯಿ ದೇವಿ ಅವರಿಂದ

13 ಕೋಟಿ ರೂಪಾಯಿ ಧನಸಹಾಯ

- ಪ್ರಥಾನಮಂತ್ರಿಯವರ **PMCARES Fund** ನಿಧಿಗೆ 10 ಕೋಟಿ, ಕೇರಳದ **CMDR** ನಿಧಿಗೆ 3 ಕೋಟಿ
- ಭವಿಷ್ಯದಲ್ಲಿ ದುರಂತಗಳನ್ನು ತಪ್ಪಿಸಬೇಕು ಎಂದರೆ ಮನುಕುಲವು ಪ್ರತಿಯೊಂದಕ್ಕೆ ಹೆಚ್ಚು ಸಾಮರಸ್ಯದಿಂದ ಜೀವಿಸಬೇಕು,” ಎನ್ನುತ್ತಾರೆ ಅಮೃತ
- ಅಮೃತ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ
- ಮಾನಸಿಕ ಆರೋಗ್ಯ ಸೇವೆಯ ತರಬೇತಿ ಹೊಂದಿರುವ ವೃತ್ತಿಪರಿಂದ 24 ತಾಸು ತೆರೆದಿರುವ ಹಾಟ್‌ಲೈನ್ ಆರಂಭ

ಕೋವಿಡ್-19 ರೋಗದ ತಡೆಗಟ್ಟಿವಿಕೆ ಮತ್ತು ಚಿಕಿತ್ಸೆಗಾಗಿ; ಹಾಗೂ ಕೌರೋನಾ ವೈರಸ್‌ನಿಂದಾಗಿ ದೃಷ್ಟಿಕ, ಮಾನಸಿಕ ಹಾಗೂ ಆಧಿಕ ಸಂಕಟಗಳಿಗೆ ಗುರಿಯಾದವರಿಗೆ ಸಹಾಯ ಒದಗಿಸುವ ಸಲುವಾಗಿ ಮಾತಾ ಅಮೃತಾನಂದಮಯಿ ಮತವು 13 ಕೋಟಿ ರೂಪಾಯಿಗಳ (1.7 ಮಿಲಿಯನ್ ಡಾಲರ್) ಧನಸಹಾಯ ಒದಗಿಸುವುದಾಗಿ ಪ್ರಕಟಿಸಿದೆ. ಇದಲ್ಲದೆ ಕೋವಿಡ್-19 ರೋಗಿಗಳಿಗೆ ಕೊಳ್ಳಿಯಲ್ಲಿರುವ ಅಮೃತಾ ಇನ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಥವಾ ಅಮೃತಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಮತವು ಮುಂದೆ ಬಂದಿದೆ. 10 ಕೋಟಿ ರೂಪಾಯಿಯನ್ನು ಪ್ರಥಾನಮಂತ್ರಿಯವರ **PMCARES Fund** ನಿಧಿಗೂ, 3 ಕೋಟಿ ರೂಪಾಯಿಯನ್ನು ಕೇರಳದ **CMDR** ನಿಧಿಗೂ ನೀಡಲು ಮತವು ಮುಂದೆ ಬಂದಿದೆ.

ಮತವು ನೀಡಿದ ಪ್ರಕಟಣೆಯಲ್ಲಿ ಅಮೃತ, “ಇಡೀ ಪ್ರಪಂಚವು ವೇದನೆಲುಂದ ಆಕ್ರಂದನ ಮಾಡುತ್ತಿರುವುದನ್ನು ಕಾಣುವಾಗ ಅಮೃತ ಹೃದಯಕ್ಕೆ ತುಂಬಾ ದುಃಖಿಸುತ್ತಿದೆ,” ಎಂದಿದ್ದಾರೆ. “ಈ ಮಹಾಮಾರಿಯಿಂದಾಗಿ ಸತ್ತವರ ಆತ್ಮಶಾಂತಿಗಾಗಿ, ಅವರ ಬಂಧುಮಿತ್ರರ ಮನಶಾಂತಿಗಾಗಿ, ಲೋಕಶಾಂತಿಗಾಗಿ, ಹಾಗೂ ಈಶ್ವರನ ಕೃಪೆಗಾಗಿ ನಾವೆಲ್ಲರೂ ಪ್ರಾರ್ಥನೆ ಮಾಡೋಣ.”

ಅಮೃತನ ವಿನಂತಿಯ ಮೇರೆಗೆ ಅಮೃತ ವಿಶ್ವವಿದ್ಯಾಪೀಠ ಮತ್ತು ಅಮೃತ ಆಸ್ಪತ್ರೆ, ಮಾನಸಿಕ ಆರೋಗ್ಯ ಸೇವೆ ನೀಡಲೆಂದೇ ಬಂದು ಹಾಟ್‌ಲೈನ್ ತೆರೆದಿದೆ. (0476-280 5050). ಈ ಮಹಾಮಾರಿಯಿಂದಾಗಿ ಮತ್ತದರ ವಿವಿಧ ಪರಿಣಾಮಗಳಿಂದಾಗಿ ಮಾನಸಿಕ ಒತ್ತಡ, ಆತಂಕ, ಇನ್ನತೆ ಇವುಗಳಿಗೆ ತುತ್ತಾಗಿರುವ ಜನರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಉಚಿತವಾಗಿ ಸಹಾಯ ಸಲಹೆಗಳನ್ನು ಪಡೆದುಕೊಳ್ಳಬಹುದು.

ಕಳೆದ ವಾರವನ್ನೇ ಅಮೃತ ಡಾಕ್ಟರ್‌ಎಂ, ಸ್ನೇಹಿತ್ಯಾಟ್‌ಸ್ಪಿ ಹಾಗೂ ಸ್ನೇಹಾಜಿಸ್ಟ್‌ಗಳಿಗೆ ಸಾರ್ವಜನಿಕವಾಗಿ ಜನರಿಗೆ ಅಗತ್ಯವಿರುವ ಕೌನ್ಸಿಲಿಂಗ್ ನೀಡಲು ಸಮಯ ವಿನಿಯೋಗಿಸಿರಿ ಎಂದು ಕರೆನೀಡಿದ್ದರು. “ಈಗ ಕೌನ್ಸಿಲಿಂಗ್ ಅತ್ಯಗತ್ಯವಾಗಿದೆ ಡಾಕ್ಟರ್‌ಎಂ, ಸ್ನೇಹಿತ್ಯಾಟ್‌ಸ್ಪಿ ಹಾಗೂ ಸ್ನೇಹಾಜಿಸ್ಟ್‌ಗಳಲ್ಲಿ ವಿನಂತಿ ಮಾಡಿಕೊಳ್ಳುತ್ತಿರುವೆ. ನೀವು ಈಶ್ವರ ವಿಶ್ವಸಿಗಳಾಗಿರಬಹುದು ಅಥವಾ ಅಲ್ಲದಿರಬಹುದು; ದಯವಿಟ್ಟು ಪ್ರತಿ ದಿನ ಬಂದೆರುಪು ತಾಸಿ ಸಮಯವನ್ನು ಉಚಿತ ಸಲಹೆ ನೀಡಲೆಂದು ಮೀಸಲಿದೆ,” ಎಂದಿದ್ದರು.

ದಶಕಗಳಿಂದಲೂ ಅಮೃತ ‘ಮನಷ್ಯರು ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸಬೇಕು, ಅದಕ್ಕಾಗಿ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಅವಶ್ಯಕತೆ ಇದೆ’, ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಹಾಗಾಗದಿದ್ದರೆ ಪ್ರಕೃತಿ ವಿಕೋಪ ದುರಂತಗಳು ಹೆಚ್ಚುತ್ತವೆ, ರೋಗರುಜಿನಗಳು ಹೆಚ್ಚುತ್ತವೆ ಎಂದು ಎಚ್ಚರಿಕೆ ಹೇಳುತ್ತಿದ್ದಾರೆ. “ಸ್ವಾಧಾತೆಯಿಂದಾಗಿ ಅವನು ಪ್ರಕೃತಿಗೆ ಕೇಡುಬಗೆದ; ಈಗ ಅದು ಇಂಥ ಮಹಾಮಾರಿಯಾಗಿ ಅವನಿಗೇ ಹಿಂತಿರುಗಿ ಬಂದಿದೆ. ನಾವು ಪ್ರಕೃತಿಯ ದಾಸರೆಂಬ ಭಾವನೆ ನಮ್ಮೆಲ್ಲ ಮೂಡಬೇಕಿದೆ. ಪ್ರಕೃತಿಯ ಪ್ರತಿ ನಾವು ವಿನಯ, ಸೇವಾಮನೋಭಾವ ಹಾಗೂ ಆದರವನ್ನು ಬೆಳೆಸಿಕೊಳ್ಳಬೇಕಿದೆ. ಇನ್ನದರೂ ನಾವು ಪ್ರಕೃತಿಗೆ ಸೊಕ್ಕು ತೋರಿಸದಿರೋಣ. ಪ್ರಕೃತಿಯ ಶಕ್ತಿಯ ಎದುರಿಗೆ ತಲೆಬಾಗುವ ಸಮಯ ಬಂದಿದೆ. “ನಮ್ಮೆಲ್ಲ ತಪ್ಪುಗಳನ್ನು ಕ್ಷಮಿಸು” ಎಂದು ಪ್ರಕೃತಿಯನ್ನು ಬೇದುವ ಸಮಯವಾಗಿದೆ. ‘ನಾವು ಏನು ಮಾಡಿದರೂ ಪ್ರಕೃತಿ ಸಹಿಸಿಕೊಳ್ಳುತ್ತಾಳೆ ಬಿಡು; ನಾವು ಅವಳ ಮೇಲೆ ಎಷ್ಟೇ ಕಷ್ಟಗಳನ್ನು ಹೇರಿದರೂ ಅವಳು ತಾನು ಸಂಕಟ ಅನುಭವಿಸಿ ನಮ್ಮೆ ಎಲ್ಲಾ ಅನುಚರ ವರದನೆಯನ್ನು ಕ್ಷಮಿಸುತ್ತಾಳೆ ಬಿಡು’ ಎಂಬ ಉದಾಹಿಸಿನ ಮನೋಭಾವವನ್ನು ಕೈಬಿಡಬೇಕಾದ ಸಮಯ ಬಂದಿದೆ. ಪ್ರಕೃತಿಯು ‘ಎಚ್ಚರವಾಗಿರಿ, ಸುತ್ತಮುತ್ತ ನೋಡಿರಿ,’ ಎಂದು ಆದೇಶ ನೀಡುತ್ತಿದ್ದಾಳೆ. ಮನುಕುಲವು ಎಚ್ಚೆತ್ತುಕೊಳ್ಳಲೆಂದೇ ಪ್ರಕೃತಿಯು ಕೋವಿಡ್-19 ರೂಪದಲ್ಲಿ ಎಚ್ಚರಿಕೆ ಗಂಟೆ ಬಾರಿಸುತ್ತಿದ್ದಾಳೆ”.

ಅಮೃತ (ಡೈವ್ರ್) ವಿಶ್ವವಿದ್ಯಾಪೀಠದ ಮೂಲಕ ವಿವಿಧ ವಿಭಾಗಗಳ ಸಮರ್ಥಕರ ತಂಡದಿಂದ ಕಡಿಮೆ ದರದ ಸ್ವೇಳಬಲ್ಲಾ ಮೆಡಿಕಲ್ ಮಾಸ್ಟ್‌ಗಳನ್ನು, ಮೆಡಿಕಲ್ ಗೌನಾಗಳನ್ನು, ಹಾಗೂ ಮುಖಿವನ್ನು ರಕ್ತಿಸುವ ವೈರಸ್‌ಗಳನ್ನು ತಯಾರಿಸುವ; ವೆಂಟಿಲೇಟ್‌ಸ್ಯಾಗ್‌ಗಳನ್ನು ತ್ವರಿತವಾಗಿ ಸಾಫ್ಟಿಸುವ ಸಾಮರ್ಥ್ಯವಿರುವ ಐಸ್‌ಎಲ್‌ಎಸ್ ವಾಡ್‌ಗಳನ್ನು, ವೈದ್ಯಕೀಯ ಶ್ಯಾಜ್ಞಗಳ ನಿವಾಸಣೆಯ ಯೂನಿಟ್‌ಗಳನ್ನು ಮತ್ತು ಕ್ರಾರಷ್ಟೇನ್ ರೋಗಿಗಳನ್ನು ದೂರದಿಂದಲೇ ಮಾನಿಟರ್ ಮಾಡುವ ವ್ಯವಸ್ಥೆಯನ್ನು ರೂಪಿಸುವ ದಿಕ್ಷಿನಲ್ಲಿ ಸಂಶೋಧನೆಗಳನ್ನು ನಡೆಸಿದೆ. ತಜ್ಞರ ತಂಡದಲ್ಲಿ ವೈದ್ಯಕೀಯ, ನ್ಯಾನೋ ವಿಜ್ಞಾನ, ಅಣಿಷಿಪಲ್ ಇಂಟೆಲಿಜನ್‌ A1, ಹೆಚ್‌ನ ಡೇಟಾಗಳನ್ನು ನಿರ್ವಹಿಸುವ ಬಿಗ್ ಡೇಟಾ

Big Data. ಹೆಚ್ಚಿನ ಪರಸ್ಪರ ಸಂಪರ್ಕಗಳನ್ನು ಸಾಧ್ಯವಾಗಿಸುವ ಇಂಟೆಂಡೆಂಟ್ ಆಥ್ ಥಿಂಗ್ IoT, ಸೈನ್‌ರೋ ಉತ್ಪಾದನೆ ಹಾಗೂ ಇತರ ವಸ್ತುಜ್ಞಾನಗಳ 60ಕ್ಕೂ ಹೆಚ್ಚಿನ ವಿಶೇಷಜ್ಞತ್ವ ಇರುವರು.

ಅಮೃತ ವಿದ್ಯಾರ್ಥಿಗಳಿಗೆ ಕೊರೋನ ವೈರಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ಸೇವನೆ ಇರುವ ಅವಕಾಶಗಳ ವಿಷಯಗಳನ್ನು ಆನ್‌ಲೈನ್ ತರಗತಿ ಹಾಗೂ ಸಂಪರ್ಕಗಳ ಮೂಲಕ ಒದಗಿಸಲಾಗುತ್ತಿದೆ.

ಮತವು Amrita Serve ಯೋಜನೆಯಡಿ ದೇಶದಾದ್ಯಂತ ದತ್ತು ತೆಗೆದುಕೊಂಡಿರುವ 101 ಗ್ರಾಮಗಳ ನಿರಂತರ ಸಂಪರ್ಕದಲ್ಲಿದೆ. ಗ್ರಾಮಸ್ಥರಿಗೆ ಕೊರೋನ ವೈರಸ್ ಬಗ್ಗೆ, ಸರ್ಕಾರವು ಗ್ರಾಮಸ್ಥರಿಗೆ ಬಿಡುಗಡೆ ಮಾಡಿರುವ ಸಹಾಯ ಯೋಜನೆಗಳ ಬಗ್ಗೆ ಅರಿವು ನೀಡುವುದರಲ್ಲಿ ನಿರತವಾಗಿದೆ. ಹಳ್ಳಿಯ ಜನರು ಕೋವಿಡ್-19 ರೋಗದ ಬಗ್ಗೆ ತಪ್ಪು ಸುದ್ದಿ, ಇಲ್ಲಿಸಲ್ಲಿದ ಉಹಾಪೋಹಗಳಿಗೆ ಈಡಾಗದಂತೆಯೂ, ಭಯಾತಂಕಗಳಿಗೆ ಎಡೆಯಾಗದಂತೆಯೂ ಮತವು ನೋಡಿಕೊಳ್ಳುತ್ತಿದೆ. ಕೆಲವೊಂದು ಅಮೃತ ಗ್ರಾಮದವರಿಗೆ ಮತವು ಮೆಡಿಕಲ್ ಮಾಸ್ಟ್‌ಗಳನ್ನು ತಯಾರಿಸುವ ತರಬೇತಿ ನೀಡಿದ್ದು, ಆ ಗ್ರಾಮಸ್ಥರು ಸರ್ಕಾರಿ ಗುತ್ತಿಗಳನ್ನು ಪಡೆದ, ಅವುಗಳನ್ನು ಪೂರ್ವೆಸಲು ಮಾಸ್ಟ್‌ಗಳ ತಯಾರಿಕೆಯಲ್ಲಿ ಸದ್ಯ ನಿರತರಾಗಿದ್ದಾರೆ.

ಅಮೃತ ನಿದೇಶನದಂತೆ ಮಾತಾ ಅಮೃತಾನಂದಮಯಿ ಮತವು 2005 ರಿಂದ ಇದುವರೆಗೆ ದುರಂತ ಪರಿಹಾರಕ್ಕೆಂದು ರೂ. 500 ಕೋಟಿಗಂತಲೂ ಹೆಚ್ಚಿ ಹಣವನ್ನು ವ್ಯಯಮಾಡಿದೆ. ಇದರಲ್ಲಿ ದುರಂತಗ್ರಸ್ತರಿಗೆ ಧನಸಹಾಯ, ಮನೆಯ ನಿತ್ಯಬಳಕೆಯ ವಸ್ತುಗಳ ಖರೀದಿ, ಉಚಿತ ವೈದ್ಯಕೀಯ ಸಹಾಯ, ಹಾಗೂ ಹೊಸ ಮನೆಗಳ ನಿರ್ಮಾಣವೂ ಸೇರಿದೆ.

ವರದಿ: ಮಾತಾ ಅಮೃತಾನಂದಮಯಿ ಮತ, ಕೇರಳ

=====

ಹಿರಿಯ ಸಾಹಿತಿ ಸಂಘಟಕ ಕನಾಟಕ ಶ್ರೀ ಹೆಚ್‌ಬಿಎಲ್ ರಾವ್ ನಿಧನ



ಬ್ರಹ್ಮಂಬಿಯಲ್ಲಿ ಹೆಚ್‌ಬಿಎಲ್ ರಾವ್ ಎಂದೇ ಪ್ರಸಿದ್ಧಿಯಲ್ಲಿದ್ದ ಹೆಚಮಾಡಿ ಬಗಿಲ್ಲಾಯ ಲಕ್ಷ್ಮೀನಾರಾಯಣ ರಾವ್ (87) ಎಷ್ಟಿಲ್ 22 ರಂದು ಉಪನಗರ ನವಿಮಂಬಿಯ ವಾಶಿ ನೇರೂಳ್ ಇಲ್ಲಿನ ಎಂಜೆಂ ಆಸ್ಟ್ರೇಟ್‌ಯಲ್ಲಿ ತೀವ್ರ ಹೃದಯಾರ್ಥಾತ್ಮಿಕ ನಿಧನರಾದರು.

ಕನಾಟಕ ತುಳು ಸಾಹಿತ್ಯ ಆಕಾಡೆಮಿ ಗೌರವ ಪ್ರಶಸ್ತಿ ಪುರಸ್ಕಾರ ಸದ್ಯ ರಚತ ಮಹೋತ್ಸವ ಪೂರ್ವಸಿದ್ದ ಸಾಹಿತ್ಯ ಬಳಗ ಮುಂಬಿಯ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷರಾಗಿ ಪದವೀಧರ ಯಕ್ಕಾನ ಸಮಿತಿ (ರಿ) ಮುಂಬಿಯ, ಶಿವಳಿ ಪ್ರತಿಷ್ಠಾನ ಮುಂಬಿಯ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಫೋರ್ಮ, ಕನಾಟಕ ಯಕ್ಕಾನ ಆಕಾಡೆಮಿ ಬೆಂಗಳೂರು ಇವುಗಳ ಅಧ್ಯಕ್ಷ ಪ್ರವಚನ ಸಮಿತಿ ಮುಂಬಿಯ ಇದರ ಗೌರವ ಕಾರ್ಯದರ್ಶಿ, ಕನಾಟಕ ಗಮಕ ಕಲಾ ಪರಿಷತ್ ಮಹಾರಾಷ್ಟ್ರ ಫೋರ್ಮ ಮತ್ತು ಕನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯರಾಗಿ ಅನುಪಮ ಸೇವೆಯನ್ನಿತ್ತ ಹೆಚ್‌ಬಿಎಲ್ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಚಮಾಡಿ ಇಲ್ಲಿನ ಆಯುವೀಕಾರ ಪಂಡಿತ ಮಾಧವ ರಾವ್ ಮತ್ತು ಭವಾನಿ ರಾವ್ ದಂಪತ್ತಿ ಸುಖ್ಯತ್ತೆ. 1957 ರಲ್ಲಿ ಮುಂಬಿಯ ಸೇರಿ, ಬಿಎ, ಮುಂಬಿಯ ವಿವಿಯಿಂದ ಕಾನಾನು ಪದವಿ ಅಧ್ಯಯನ ನಡೆಸಿ ಎಲ್ಲಾವರಾಬಿ ಸನದುವಿನೊಂದಿಗೆ ವರ್ಕೆಲರೆಣಿಸಿ ತತ್ವಶಾಸ್ತ್ರದಲ್ಲಿ ಎಂಬಂ ಪದವಿಗೂ ಭಾಜನರಾಗಿದ್ದರು. ಯಕ್ಕಾನ, ತುಳು ಕನ್ನಡ ಸಾಹಿತ್ಯ, ಸಾಮಾಜಿಕ, ಕ್ಷೇತ್ರಗಳ ಕೊಡುಗೆ, ಮುದ್ರಣ ಮತ್ತು ಪ್ರಕಾಶಕರಾಗಿದ್ದ ಮಹಾರಾಷ್ಟ್ರಾದ್ಯಂತ ಹಲವಾರು ಯಕ್ಕಾನ ತುಳು ಕನ್ನಡ ಸಾಹಿತ್ಯ ಸಮೇಳನ, ತುಳು ಪಬ್ಲಿಕ್, ರಾಷ್ಟ್ರೀಯ ಪರಿದಾಸ ಸಾಹಿತ್ಯ ಸಮಾವೇಶ, ಗಮಕ ಕಲಾ ಸಮೇಳನ, ಅನುಭವ ಸಾಹಿತ್ಯ ಸಮಾವೇಶ, ಮಹಾರಾಷ್ಟ್ರ ರಾಜ್ಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಾವೇಶಗಳನ್ನು ಇತ್ಯಾದಿಗಳನ್ನು ಹಮ್ಮಿಕೊಂಡು ಶ್ರೀಷ್ಟ ಸಂಘಟಕರಾಗಿ ಜನಾನುರೋಣಿಸಿದ್ದರು. ಎಪ್ಪತ್ತಿನೆಯ ಅಭಿಲ ಭಾರತ ಕನ್ನಡ ಸಾಹಿತ್ಯ ಸಮೇಳನದಲ್ಲಿ ಕನಾಟಕಶ್ರೀ ಬಿರುದು, ಕನಾಟಕ ತುಳು ಸಾಹಿತ್ಯ ಆಕಾಡೆಮಿ, ಯಕ್ಕಾನ ಕಲಾ ಪ್ರಶಸ್ತಿ, ತುಳುಶ್ರೀ ಪ್ರಶಸ್ತಿ, ಎ.ಎಸ್.ನಾವಡ ಯಕ್ಕಾನ ಸಾಹಿತ್ಯ ಪ್ರಶಸ್ತಿ, ಕನ್ನಡ ವಿಭಾಗ ಮುಂಬಿಯ ವಿಶ್ವ ವಿದ್ಯಾಲಯದ ಗೌರವ, ಜಯ ಸಿ. ಸುವಣ್ಣ ತನ್ನ ಮಾತೃಶ್ರೀ ದಿ ಅಚ್ಚ ಸಿ. ಸುವಣ್ಣ ಸ್ಕೂಲ್‌ರಣಾಥ್ ಬಿಲ್ಲಿವರ ಅಸೋಸಿಯೇಶನ್ ಮುಂಬಿಯ ಸಂಚಲಕ್ತ್ಯದ ಶ್ರೀ ಗುರುನಾರಾಯಣ ಯಕ್ಕಾನ ಮಂಡಳಿ ವರ್ತಿಯಿಂದ ವಾರ್ಷಿಕವಾಗಿ ಕೊಡಮಾಡುವ 'ಮಾಷಿಕ ಯಕ್ಕಾನ ಕಲಾಪ್ರಶಸ್ತಿ', ಅಸೋಸಿಯೇಶನ್ ಮುಖಿವಾಗಿ ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ. ಬಿ. ಕುಕ್ಕಾನ್ ಕೊಡಮಾಡುವ 'ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ' ಹಿಂಗೆ ನೂರಾರು ಪ್ರರಸ್ಯಾರ, ಪ್ರಶಸ್ತಿ ಸನ್ಮಾನಗಳೊಂದಿಗೆ ಗೌರವಿಸಲ್ಪಟ್ಟ ಹೆಚ್‌ಬಿಎಲ್ ಯಶೋಗಾಢಿ ಇನ್ನು ನೆನಪು ಮಾತ್ರ. ಮುಂಬಿಯ ಮಾರಾಟ ನೆಲದಲ್ಲಿ ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸದಾ ಕೇಳಿ ಬರುತ್ತಿದ್ದ ಮೂರಕ್ಕರಗಳ ಹೆಚ್‌ಬಿಎಲ್ ಓವೆ ಬಹಮಮುಖಿ ವೃಕ್ಷತ್ವ ಅಭಿವೃತ್ತಿಗೊಂಡಿದ್ದು ಸ್ವಾತಂತ್ರ್ಯ ಪ್ರಾವಚದಲ್ಲಿಯೇ ಸಕ್ರಿಯವಾಗಿ ಸೇವೆಯಲ್ಲಿ ತೊಡಗಿಸಿಕೊಂಡು ಕ್ರಮೇಣ ಕೇಂದ್ರ ಸರಕಾರದ ಉದ್ದೇಶಿಗಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ದೇವಸ್ಥಾನ ನೂತನ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಶ್ರೀ ಗುರುನಾರಾಯಣ ಯಕ್ಕಾನ ಮಂಡಳಿಯ ಪ್ರಶಸ್ತಿ ನಿರ್ಬಾಧ ಸಮಿತಿ ಕಾರ್ಯಾಧ್ಯಕ್ಷರಾಗಿದ್ದರು.

ಮೃತರು ಪತ್ತಿ ಸುಧಾ ರಾವ್, ಸುಪ್ತಿ ಪದ್ಧತಿ ಭಟ್ಕೆ, ಅಳಿಯ ಉದಯ ಭಟ್ಕೆ ಮತ್ತು ಅಕ್ಷರೆಯ ಪ್ರಾಣಸ್ಥಿಯ ಮೊಮ್ಮೆಗಳು ಶುಭಶ್ರೀ ಭಟ್ಕೆ ಸೇರಿದಂತೆ ಅಪಾರ ಬಂಧು ಬಳಗ, ಸಾಹಿತ್ಯ ಕಲಾಭಿಮಾನಿಗಳನ್ನು ಅಗಲಿಸಿದ್ದಾರೆ. ಇಂಥ ಮಹಾನ್ ಚೀತನಕ್ಕೆ ಮೈಸೂರು ಅಸೋಸಿಯೇಷನ್ ಪರವಾಗಿ ಭಾವಪೂರ್ಣ ಶೃಂಘಾಂಜಲಿ.

ಆಗಾಗ ಪ್ರಕೃತಿ ತನ್ನನ್ನ ತಾನು ಸುಂದರಗೊಳಿಸಿಕೊಳ್ಳುತ್ತದೆ.

ಇ ಡಾ. ನುಮನಾ ರಾವ್



ಮನುಷ್ಯನನ್ನ ಮನೆಯಲ್ಲಿರಿಸಿ..

ಎಬೋಲಾ, ಸಾನ್‌ಎ, ನಿಫಾ, ಕೊರೋನಾ ಎಲ್ಲವೂ ಪ್ರಾಣಿಯಿಂದ ಮನುಷ್ಯರಿಗೆ ಬಂದು ನಂತರ ಮನುಷ್ಯರಿಂದ ಮನುಷ್ಯರಿಗೆ ಹಬ್ಬಿದಂಥವೇ. ಮನುಷ್ಯರನ್ನ ಮನೆಯೊಳಗೆ ಹೊರಿಸಲು ಪ್ರಕೃತಿ ಹಾಗೂ ಪ್ರಾಣಿಗಳು ಮಾಡಿದ ಸಂಚಯ ಅಂಶೂ ಈ ಬಾರಿ ಸಭಲವಾಗಿದೆ. ಈ ಲಾರ್ಕ್‌ಡ್ರೋ ಸಂದರ್ಭದಲ್ಲಿ ಮನುಷ್ಯನಿಂದ ಹಾಳಾಗಿದ್ದ ಪ್ರಕೃತಿಯ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಇದೊಂತರಾ ಮನುಷ್ಯಜೀವಿ ಹೊರತುವಡಿಸಿ ಉಳಿದೆಲ್ಲವರೂ ಉಸಿರಾಡಲು, ಹಾಳಾಗಿದ್ದನ್ನ ಗುಣಪಡಿಸಿಕೊಳ್ಳಲು, ನಾನ್‌ಅಂತ್ಯದ ರುಚಿಯನ್ನ ನಿರ್ಭರಿಸಿದೆ ನೋಡಲು ಅವಕಾಶ ಮಾಡಿಕೊಟ್ಟಿದೆ. ಮನುಷ್ಯನೊಬ್ಬ ತೆಷ್ಟಿಗಿದ್ದರೆ ಈ ಗ್ರಹ ಯಾವುದೇ ಹಾನಿಯಲ್ಲದ ಅದೆವ್ವ ಸ್ವಭಾವಿಂದ ಸುಂದರವಾಗಿರುತ್ತದೆ ಎಂಬುದನ್ನ ಅಧ್ಯ ಮಾಡಿಕೊಳ್ಳಲು ಈ ಸಂದರ್ಭ ಅವಕಾಶ ಮಾಡಿಕೊಟ್ಟಿದೆ.

ಈ ಗ್ರಹಂಧನದ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಎಷ್ಟೆಲ್ಲ ಹಾಸಿಟ್‌ ಬದಲಾವಣೆಗಳಾಗಿವೆ ಗೊತ್ತಾ?

ಒಹುಂ: ಈ ಕೊರೋನಾಗೆ ಹೊಷಿದ ಅಧಿಕಾ ವ್ಯಾಕ್ಸಿನೇಶನ್ ಸಿಗುವುದೇ ಬೇಡವೆಂದು ಪ್ರಾಣಿಪಕ್ಷಿಗಳು, ಗಿಡಮರ ನದಿಗಳು ಬೇಡಿಕೊಳ್ಳುತ್ತಿರಬಹುದು.

ಗಂಗಾ ಯಮನ ನದಿ: ಒಮ್ಮೆ ಕೊಳಕಾಗಿದ್ದ, ಕೆನಕೆಡ್ರಿಗೆಂದ ತುಂಬಿ ನೋರನೋರೆಯಾಗಿ ಬಳಿಸಲು ಅರೋಗ್ಯ ಎನಿಸಿಕೊಂಡಿದ್ದ ಯಮನಾ ನದಿಯ ನೀರು ಹಲವು ದಶಕಗಳಲ್ಲೇ ಕಾಣದವ್ವು ಸ್ವಭಾವಾಗಿದೆ. ಕೆನರಿನಂತಾಗಿದ್ದ ನೀರು ತನ್ನ ನೀಲಿ ಸೌಂದರ್ಯವನ್ನ ಮರಳಿ ಗಳಿಸಿಕೊಳ್ಳುತ್ತಿದೆ. ಗಂಗೆಯ ಸ್ವಭಾವಿಗೆ ಸರಕಾರ ಸಾವಿರಾರು ಕೋಟಿ ಖರ್ಚು ಮಾಡಿದಾಗಲೂ ಸಾಧ್ಯವಾಗದ ಬದಲಾವಣೆ ಈಗ ಕಾಣಿಸಿಕೊಡಿದೆ. ಹರಿದ್ವಾರ, ಹೃಷಿಕೇಶದಲ್ಲಂತೂ ಗಂಗೆಯ ನೀರು ಆಚಮನ ಕೂಡಾ ಮಾಡಬಹುದಾದವ್ವು ಯೋಗ್ಯವಾಗಿದೆ. ಕಾಖಾನನೆಗಳು, ಉರುಗಳ ತ್ವಾಜ್ವಲಿಲ್ಲದೆ, ಹೆಣಗಳ ಭಾರವಿಲ್ಲದೆ, ಮನುಷ್ಯರ ಹಸ್ತಕ್ಷೇಪವಿಲ್ಲದೆ ಗಂಗೆಯಮನೆಯರು ಸೌಂದರ್ಯ ಕಾಂತಿಯನ್ನ ಮ್ಯಾದುಂಬಿಕೊಳ್ಳುತ್ತಿದ್ದಾರೆ.

ಆಮೆಗಳ ಮೇಳ: ಕೆಲವೊಂದು ಅವರೂಪದ, ಅಳಿವಿನಂಚಿನಲ್ಲಿರುವ ಜೀವಿಗಳನ್ನ ಉಳಿಸಿ ಬೇಳಿಸಲು ನಾವು ದೊಡ್ಡ ಸರ್ಕಾರನೇ ಮಾಡುತ್ತಿದ್ದೇವೆ. ಆದರೆ ಈಗ ಮನುಷ್ಯರ ಭಯವಿಲ್ಲದ ಕಾರಣ ಅವರು ಆರಾಮಾಗಿ ಸಂತಾನಭಿವೃದ್ಧಿಯಲ್ಲಿ ತೊಡಗಿವೆ. ಅವರುಗಳ ಉಳಿವಿಗೆ ನಮ್ಮೆ ನಾವು ಪ್ರಯತ್ನ ಹಾಕುವುದಕ್ಕಿಂತ ಅವರು ವನತಿ ಸ್ಥಳಗಳನ್ನ ಅವಕಾಗಿಯೇ ಬಿಟ್ಟುಕೊಡುವುದೇ ದೊಡ್ಡ ಉಪಕಾರ ಎಂಬುದನ್ನ ಅಧ್ಯ ಮಾಡಿಕೊಳ್ಳಬೇಕಿದೆ. ಬಡಿಶಾದ ತೀರಗಳಲ್ಲಿ ಹಿಂದಿನ ವರ್ಷಗಳಲ್ಲಿಂದೂ ಕಾಣದಂತೆ 8 ಲಕ್ಷ ಆಲೀವ್ ರಿಸ್ಟ್ ಆಮೆಗಳು ಮೊಟ್ಟೆ ಇಡಲು ದೌಡಾಯಿಸಿರುವುದೇ ಇರ್ಕೆ ಉದಾಹರಣೆ.

ಪಟ್ಟಣದಲ್ಲಿ ಅನೇ, ಜಿಂಕೆಗಳ ವಿಕಾರ.

ಹಿಮಚಿರತೆ: ವ್ಯೋ ಗೋದ್ವಾ ಎಂದೇ ಕರೆಸಿಕೊಳ್ಳುವ ಹಿಮಚಿರತೆಗಳು ಬಹಳ ಅವರೂಪದ ಜೀವಿಗಳು. ಅವು ಮನುಷ್ಯನ ಕಣ್ಣಿಗೆ ಕಾಣಿಸಿಕೊಳ್ಳುವುದೇ ವಿರಳ. ಆದರೆ ಈ ವರ್ಷ ಮಾತ್ರ ಪ್ರವಾಸಿಗರು ಹಾಗೂ ಮನುಷ್ಯರ ಸುಳಿವಿಲ್ಲದ ಕಾರಣ ಉತ್ತರಾಖಂಡದ ನಂದಾದೇವಿ ರಾಷ್ಟ್ರೀಯ ಉದ್ಯಾನದಲ್ಲಿ ಹಲವಾರು ಬಾರಿ ಸ್ವೋ ಲಿಯೋವರ್‌ಗಳು ಕಾಣಿಸಿಕೊಂಡಿವೆ.

ಹಂಜಾಬೋನಿಂದ ಕಾಣತ್ತ ಹಿಮಾಲಯ: ಹಂಜಾಬೋನ ಜಲಂಧರೋನಿಂದ ಧೋಲಾಧರ್ ಹಿಮಾಲಯ ಶ್ರೇಣಿಗಳಿಗೆ ಇರುವ ದೂರ ಹತ್ತಲ್ಲ, ಇಷ್ಟತ್ತಲ್ಲ ಬರೋಬ್ರಿ 213 ಕಿಲೋಮೀಟರ್‌ಗಳು. ಆದರೆ, ಇದೇ ಮೊದಲ ಬಾರಿಗೆ ಜಲಂಧರೋನ ಜನರು ಹಿಮಾಲಯ ಶ್ರೇಣಿಯನ್ನ ನೋಡಲು ಸಾಧ್ಯವಾಗುತ್ತಿದೆ. ಇಷ್ಟ ಬಾರಿ ಮಾಲಿನ್ಯ ನಮ್ಮೆ ತಣ್ಣಿಗಳನ್ನ ಕುರುಡಾಗಿಸಿತ್ತು ಎಂಬುದೇ ನಮ್ಮೆ ಅರಿವಿಗೆ ಬಂದಿರಲಿಲ್ಲ! ಜನರು ಮನೆಯೊಳಗಿದ್ದರೆ ವಾಯಿಮಾಲಿನ್ಯ, ಜಲಮಾಲಿನ್ಯ ಮುಂತಾರವೆಲ್ಲ ಅಧ್ಯರಹಿತ ಪದವಾಗುವುದರಲ್ಲಿ ಶಂಕೆಯಿಲ್ಲ.

ವನ್ಯಜೀವಿಗಳು: ಗಂಗೆಯಲ್ಲಿ, ಮುಂಬೇನ ತೀರಪ್ರದೇಶಗಳಲ್ಲಿ ಡಾಲ್ನಿನ್‌ಗಳು, ಹಿಂಕ್ ಷ್ಟೆಮಿಂಗೋಂಗೆಂಗೆಂಗು, ಉತ್ತರಾಖಂಡದ ರಸ್ತೆಗಳಲ್ಲಿ ಆರಾಮಾಗಿ ಓಡಿಕೊಂಡಿರುವ ಅನಗಳು, ಚಂಡೀಗಢ ಸೇರಿದಂತೆ ಹಲವೆಡೆ ರಸ್ತೆಗಳಿಂದಿರುವ ಜಿಂಕೆ ನವಿಲಗಳು, ಕುಗ್ರೋ ರಾಷ್ಟ್ರೀಯ ಉದ್ಯಾನದಲ್ಲಿ ಸಿಂಹಗಳು... ಹಿಂಗ ಪ್ರಾಣಿಗಳೆಲ್ಲ ಅರಣ್ಯ ಬಿಟ್ಟು ನಿರ್ಭರಿಸಿದೆ ಹೊರಬರುತ್ತಿದೆ. ಈಗ ಮನುಷ್ಯರನ್ನ ಹಂಜಾಬೋದೊಳಗೆ ಹಾಕಿ, ಪ್ರಾಣಿಗಳು ಓಡಿಕೊಂಡು ಹಾಯಾಗಿವೆ.

ನಕ್ಕತ್ತ, ಗ್ರಹಗಳು: ಒಮ್ಮೆ ರಾತ್ರಿ ಹೊತ್ತಿನಲ್ಲಿ ಆಕಾಶ ನೋಡಿ. ಹಿಂದೆಂದೂ ಕಾಣದವ್ವು ಹೊಳಪಿನಲ್ಲಿ ನಕ್ಕತ್ತವೊಂದು ದೊಡ್ಡದಾಗಿ ವಜ್ಪಡಂತೆ ತೋರುತ್ತದೆ. ನಿಜದಲ್ಲಿ ಅದು ನಕ್ಕತ್ತವಲ್ಲ, ಶುಕ್ರಗ್ರಹ. ವಾಯಿಮಾಲಿನ್ಯ ಕಡಿಮೆಯಾಗಿರುವುದರಿಂದ ಶುಕ್ರಗ್ರಹವನ್ನ ಹೆಚ್ಚು ಹೊಳಪಿನಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲ, ನಗರಗಳಲ್ಲಿ ಕಣ್ಣಿಗೇ ಕಾಣಿಸಿದ್ದ ನಕ್ಕತ್ತಗಳೆಲ್ಲ ಈಗ ಸಂತಸಿದಿಂದ ಮಿಂಚುತ್ತಿದೆ.

ವಾಯಿಮಾಲಿನ್ಯ: ವಾರ್ಷಿಕವಾಗಿ ಹೊಳಿಸುತ್ತಿರುವ ಜನರ ನಾವು ಹಾಗೂ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದ ವಾಯಿಮಾಲಿನ್ಯ ಮಹಾನಗರಗಳಲ್ಲಿ ವಾಹನ ಹಾಗೂ ಕಾಖಾನನೆಗಳ ಅಭರಣವಿಲ್ಲದೆ ೩೧.೬೦ರವ್ವು ತಗ್ಗಿದೆ. ಕಳ್ಳಿಗಳ ಗಾಳಿಯಂತೂ ಸ್ವಭಾವಾಗಿದೆ. ಇದೆಲ್ಲವೂ ಕೆಡಲ ಭಾರತದ ಮಟ್ಟಿಗ್ಗೆ. ಜಗತ್ತಿನ ಎಲ್ಲ ದೇಶಗಳಲ್ಲಿ ಇಂಥ ಬದಲಾವಣೆಗಳು ಕಂಡುಬರುತ್ತಿದೆ...

..ಲ್ಯಾಂಪು ಇಷ್ಟೇನೆ

ಲಾಕ್ ಡೋನ್ ಫೋಟೋ ಸಂವಿಧಾನ ಬದ್ಧವಿದೆಯೇ?

ಅಶ್ವಿನ್ ವಶಿಷ್ಠ



ಸ್ವತಂತ್ರ ಭಾರತದಲ್ಲಿ ಇದೇ ಮೊದಲನೆಯಬಾರಿ ೩೦ತಹ ಲಾಕ್ ಡೋನ್ ಫೋಟೋಸಲಾಗಿದೆ. ಅಂತರಾಷ್ಟ್ರೀಯ ಆರೋಗ್ಯ ಸಂಸ್ಥೆ ಕೋವಿಡ್-19 ಅನ್ನು ಒಂದು ಪಿಡುಗು ಆಂತ ಫೋಟೋಸಲಾಗಿ. ಆದರ ನಂತರ ನಮ್ಮ ದೇಶದಲ್ಲಿ ಲಾಕ್ ಡೋನ್ ಅನ್ನು ಕೇಂದ್ರ ಸರ್ಕಾರ ಮಾರ್ಚ್ 25, 2020 ರಿಂದ 21 ದಿನಗಳ ಲಾಕ್ ಡೋನ್ ಫೋಟೋಸಲಾಗಿತು. ಹಾಗೆ 14 ಏಪ್ರಿಲ್ ಕೇಂದ್ರ ಸರ್ಕಾರ ಈ ಲಾಕ್ ಡೋನ್ ಮೇ 3, 2020 ರ ವರೆಗೆ ಮತ್ತೆ ಫೋಟೋಸಿತು. ಲಾಕ್ ಡೋನ್ ಫೋಟೋಗೆ ಮೂಲ ಕಾರಣ ಈ ಮಾರಣಾಂತಿಕ ರೋಗ ಕೋವಿಡ್-19 ದೇಶದಲ್ಲಿ ಹರಡಿರಲಿ ಎಂಬುದಾಗಿ ಕೇಂದ್ರ ಸರ್ಕಾರ ಈ ನಿಲುವನ್ನು ತೆಗೆದುಕೊಂಡಿದೆ. ಆದರೆ ಕೇಂದ್ರ ಸರ್ಕಾರ ಫೋಟೋಸಿರುವ ಲಾಕ್ ಡೋನ್ ಸಂವಿಧಾನಿಕವಾಗಿ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಬರುತ್ತದೆ. ಕೇಂದ್ರ ಸರ್ಕಾರದ ಗೃಹ ಮಂತ್ರಿ ತಮ್ಮ ಮಾರ್ಚ್ 24, 2020 ರ, ಫೋಟೋ ಪತ್ರದ ಮೂಲಕ ಡಿಸಾಸ್ಟರ್ ಮ್ಯಾನೇಜ್‌ಎಂಟ್ ಕಾಯ್ದಿಯ ಸೆಕ್ರೆನ್ 6 ರ ಅಡಿಯಲ್ಲಿ ಈ ಲಾಕ್ ಡೋನ್ ಫೋಟೋಸಲಾಗಿದೆ. ಲಾಕ್ ಡೋನ್ ಫೋಟೋಸಲಾಗಿರುವ ದಿನಗಳಲ್ಲಿ ನಾಗರಿಕರಿಗೆ ಸಂವಿಧಾನದಲ್ಲಿ ಇರುವ ಕೆಲವು ನಾಗರಿಕರ ಮೂಲಭೂತ ಹಕ್ಕುಗಳು ಅವರಿಗೆ ಸಿಗುವಿದಿಲ್ಲ.

ಲಾಕ್ ಡೋನ್ ಸಂವಿಧಾನ ಬದ್ಧವಾಗಿದೆಯೇ?

ಹೌದು, ಕೇಂದ್ರ ಸರ್ಕಾರದಿಂದ ಫೋಟೋಸಲಾಗಿರುವ ಲಾಕ್ ಡೋನ್ ಸಂವಿಧಾನ ಬದ್ಧವಾಗಿದೆ. ಕೇಂದ್ರ ಸರ್ಕಾರದ ಈ ನಿಲುವೇ ನಮ್ಮ ದೇಶದ ಎಲ್ಲ ಪ್ರಜೆಗಳ ಆರೋಗ್ಯದ ಹಿತದಿದ ಫೋಟೋಸಲಾಗಿದೆ. ನಮ್ಮ ಸಂವಿಧಾನದಲ್ಲಿ ಇರುವ ಎಲ್ಲ ಮೂಲಭೂತ ಹಕ್ಕುಗಳು ಎಲ್ಲಾ ಹೊತ್ತಿನಲ್ಲಿ ಸಾಧಿಸುವಂತಿಲ್ಲ. ಅಂದರೆ ಎಲ್ಲ ಹಕ್ಕುಗಳೂ ಕಾನೂನಿನಲ್ಲಿ ಹಾಕುವ ಎಲ್ಲಾ ಕಟ್ಟಳೆಗಳನ್ನೂ ಅನುಸರಿಸಬೇಕು. ಸಂವಿಧಾನ ವಿಧಿ 21 ರ ಪ್ರಕಾರ, ದೇಶದ ಎಲ್ಲ ಪ್ರಜೆಗಳಿಗೆ ಜೀವಿಸುವ ಮೂಲಭೂತ ಹಕ್ಕು ಇದೆ. ಸಂವಿಧಾನದಲ್ಲಿ ವಿಧಿ 21 ಈ ಕೆಳಗಿನಂತಿದೆ ಇದೆ:

“21. Protection of life and personal liberty:

No person shall be deprived of his life or personal liberty except according to procedure established by law”

ನಮ್ಮ ಸಂವಿಧಾನದಲ್ಲಿ ಆರೋಗ್ಯಕೆ ಬೇರೆಯಾದ ಮೂಲಭೂತ ಹಕ್ಕು ಇಲ್ಲ. ವಿಧಿ 21ದರ ಅಡಿಯಲ್ಲಿದೆ ಆರೋಗ್ಯದ ಮೂಲಭೂತ ಹಕ್ಕು ಕೂಡ ಅದರಡಿಯಲ್ಲಿಯೇ ಬರುತ್ತದೆ. ಆರೋಗ್ಯ ಕೂಡಾ ಒಂದು ಮೂಲಭೂತ ಹಕ್ಕು "ಈ ಹಕ್ಕು ವಿಧಿ 21 ದರ ಅಡಿಯಲ್ಲಿ ಇದೆ" ಎಂದು ಸರ್ವೋಚ್ಛ ನ್ಯಾಯಾಲಯ ತನ್ನ ಹಲವಾರು ತೀವ್ರಾಗಳಲ್ಲಿ ತಿಳಿಸಿದೆ. ಸರ್ವೋಚ್ಛ ನ್ಯಾಯಾಲಯ, ಸ್ವೇಂತ್ರ ಆಫ್ ಪಂಜಾಬ್ ಮತ್ತು ಮು. ಸ. ಚವಾಳ ಪ್ರಕರಣದ ತಿಪಿನಲ್ಲಿ "ಆರೋಗ್ಯ ಒಂದು ಮೂಲಭೂತ ಹಕ್ಕು ಮತ್ತು ಅದು ವಿಧಿ 21ರ ರೈಟ್‌ ಟು ಲೈಫ್‌ ನ ಒಂದು ಅಂಶ, ಆದ್ದರಿಂದ ಸರ್ಕಾರಗಳಿಗೆ ತಮ್ಮ ಪ್ರಜೆಗಳಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಕೊಡುವುದು ಅನಿವಾರ್ಯ" ಎಂದಿದೆ.

ಆರೋಗ್ಯ ಒಂದು ಮೂಲಭೂತ ಹಕ್ಕು ಎನ್ನುವುದು ಯತ್ನೆಚ್ಚಿದ್ದಾಗಿ ಸಂವಿಧಾನದಲ್ಲಿ ಇಲ್ಲ ಮೇಲೆ ಹೇಳಿದಂತೆ ಆರೋಗ್ಯ ಸಂಬಂಧಿತ ಎಲ್ಲ ಹಕ್ಕುಗಳೂ ವಿಧಿ 21ದರ ಅಡಿ ಯಲ್ಲಿ ಬರುತ್ತದೆ. ಅನಾರೋಗ್ಯದ ಪರಿಸ್ಥಿತಿಯಲ್ಲಿ ಸರ್ಕಾರ ತಮ್ಮ ಪ್ರಜೆಗಳಿಗೆ ಆರೋಗ್ಯ ತಪಾಸಣೆ ಮತ್ತು ಗುಣಮುಖಿವಾಗ ಬೇಕಾಗುವ ಎಲ್ಲ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ. ಈ ಕರ್ತವ್ಯ ಸರ್ಕಾರದ್ದು ಎಂದು ಸಂವಿಧಾನದ ವಿಧಿ 38, 39, 42, 43 ಮತ್ತು 47 ರ ಅಡಿಯಲ್ಲಿ ಇದೆ. ಇದರ ಆಧಾರ ಸರ್ಕಾರ ಪ್ರಜೆಗಳ ಆರೋಗ್ಯದ ಬಗ್ಗೆ ಮಾಡುವ ಎಲ್ಲ ನೀತಿ ಈ ವಿಧಿ 21ರ ಅನುಗುಣವಾಗಿರಬೇಕು. ಕೋವಿಡ್-19 ತರದ ಪಿಡುಗು ಶ್ವಿತಿಯಲ್ಲಿ, ಸರ್ಕಾರದ ದೊಡ್ಡ ಕರ್ತವ್ಯ ಅಂದರೆ, ತಮ್ಮ ಪ್ರಜೆಗಳ ಆರೋಗ್ಯ ರಕ್ಷಣೆ ಮತ್ತು ಸೋಂಕು ತಾಗಿರುವವರಿಗೆ ಗುಣಮುಖಿವಾಗಲು ಬೇಕಾಗಿರುವ ಚಿಕಿತ್ಸೆ ನೀಡುವುದು ಮತ್ತು ಆ ರೋಗ ಹರಡಿರಲಿ ಎಂದು ನೋಡಿಕೊಳ್ಳುವುದು. ಕೇಂದ್ರ ಸರ್ಕಾರದಿಂದ ಫೋಟೋಸಲಾಗಿರುವ ಲಾಕ್ ಡೋನ್ ಪ್ರಜೆಗಳ ವಿಧಿ 19 ರಲ್ಲಿ ಇರುವ ಮೂಲಭೂತ ಹಾಕುಗಳಿಗೆ ದಕ್ಕೆ ಬರುತ್ತದೆ. ಯಾವ ಹಕ್ಕುಗಳೂ ಅಂದರೆ ರೈಟ್‌ ಟು ಪ್ರೈವೆಟೆಸನ್ ಮತ್ತು ರೈಟ್‌ ಟು ಟ್ರೈ ಮೂಲಮೇಂಟ್.

ವಿಧಿ 19ರ ಅಡಿಯಲ್ಲಿರುವ ಎಲ್ಲ ಮೂಲಭೂತ ಹಕ್ಕುಗಳು ಕೆಲವು ನಿಬಂಧನಗಳಿಗೆ ಒಳಪಟ್ಟಿರುವುದು. ಅದರಂತಹೀ ರೈಟ್‌ ಟು ಟ್ರೈ ಮೂಲಮೇಂಟ್ ಮತ್ತೆ ರೈಟ್‌ ಟು ಪ್ರೈವೆಟೆಸನ್ ಹಕ್ಕುಗಳು ವಿಧಿ 19(5) ಮತ್ತು ವಿಧಿ 19(6) ನಲ್ಲಿ ಇರುವ ನಿಬಂಧನಗಳಿಗೆ ಒಳಪಟ್ಟಿರುವುದು. ಕೇಂದ್ರ ಸರ್ಕಾರದಿಂದ ಫೋಟೋಸಲಾಗಿರುವ ಲಾಕ್ ಡೋನ್ ವಿಧಿ 19 (5) ಮತ್ತು (6) ರಾಲಿ ಇರುವ ನಿಬಂಧನಗಳು ವ್ಯಾಪ್ತಿಯಲ್ಲಿ ಬರುತ್ತದೆ. ಪರಿಣಾಮವಾಗಿ ಕೇಂದ್ರ ಸರ್ಕಾರದ ಗೃಹ ಮಂತ್ರಿ ತಮ್ಮ ಮಾರ್ಚ್ 24, 2020 ರ, ಫೋಟೋ ಪತ್ರದ ಮೂಲಕ ಡಿಸಾಸ್ಟರ್ ಮ್ಯಾನೇಜ್‌ಎಂಟ್ ಕಾಯ್ದಿಯ ಸೆಕ್ರೆನ್ 6 ರ ಅಡಿಯಲ್ಲಿ ಈ ಲಾಕ್ ಡೋನ್ ಫೋಟೋಸಲಾಗಿರುವುದೇ ಸಾಂವಿಧಾನಿಕ ವಾಗಿದೆ.

ಎರಡು ಮೂಲಭೂತ ಹಕ್ಕುಗಳಲ್ಲಿ ಸಂಘರ್ಷ ಇದೆ ಆ ಎರಡು ಮೂಲಭೂತ ಹಕ್ಕುಗಳಲ್ಲಿ ಯಾವ ಹಕ್ಕು ಸರ್ವಜನ ಹಿತಾಸಕ್ತಿ ಮತ್ತು ಸಾರ್ವಜನಿಕ ಸ್ಥಿತಿಕತೆ ಒಳಗೊಂಡ ಹಕ್ಕು ಜಾರಿಗೆ ಬರುತ್ತದೆ. ಪರಿಮಾಣವಾಗಿ ಇಂತಹ ಪಿಡುಗಿನ ಸ್ಥಿತಿಯಲ್ಲಿ ಇದು ಸರ್ಕಾರದ ಕರ್ತವ್ಯ ತಮ್ಮ ಪ್ರಜಿಗಳ ಅರೋಗ್ಯ ಮಾತು ಯೋಗಕ್ಕೇಮವನ್ನು ಕಾಪಾಡುವುದು. ಹೀಗಾಗೆ ಕೇಂದ್ರ ಸರ್ಕಾರದ ಫೋಂಟ್‌ದಿಂದ ವಿಧಿ 19ರ ಮೂಲಭೂತ ಹಕ್ಕುಗಳಿಗೆ ಹಾಕಲಾಗಿರುವ ನಿಬಂಧನಗಳು ನ್ಯಾಯವಾಗಿದ್ದ ಕಾರಣ ಸರ್ಕಾರದ ಮೂಲ ಉದ್ದೇಶ ತಮ್ಮ ಪ್ರಜಿಗಳಲ್ಲಿ ಈ ಪಿಡುಗು ಹರಡಿರಲಿ ಎಂದು ಮತ್ತೆ ಪ್ರಜಿಗಳ ಅರೋಗ್ಯ ಕಾಪಾಡುವುದು ಮತ್ತೆ ಪಿಡುಗು ಸೋಂಕಿತರಿಗೆ ಬೇಕಾಗುವ ವೈದ್ಯಕೀಯ ನೀರವು ಕೊಡುವುದು.

ಅರೋಗ್ಯ ವಿಷಯದ ಬಗೆ ಕಾನೂನು ಮಾಡುವ ಹಕ್ಕು ರಾಜ್ಯ ಸರ್ಕಾರದ ಕಡೆ ಇರುವಾಗ, ಕೇಂದ್ರ ಸರ್ಕಾರ ಲಾಕ್ ಡೋನ್ ಫೋಂಟ್‌ಸಬಹುದೇ?

ಭಾರತದ ಸಂವಿದಾನದಲ್ಲಿ ಕಾನೂನು ಮಾಡುವ ಹಕ್ಕುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿಸ್ತಾರವಾಗಿ ವಿಭಾಗಿಸಲಾಗಿದೆ. ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಬ್ಬರೂ ಮಾಡಬಹುದಾದ ವಿಷಯಗಳ ಪಟ್ಟಿ ಕೂಡ ಇದೆ. ಸಂವಿಧಾನದ 7ನೇ ಹೊತ್ತಿನಲ್ಲಿ, ಕೇಂದ್ರ ಪಟ್ಟಿ (union list), ರಾಜ್ಯ ಪಟ್ಟಿ (state list) ಮತ್ತೆ ಇಬ್ಬರೂ ಮಾಡಬಹುದಾದ ವಿಷಯಗಳ ಪಟ್ಟಿ (concurrent list) ಇದೆ. ಈ 7ನೇ ಹೊತ್ತಿ ಸಂವಿದಾನದ ವಿಧಿ 246 ಅಂತರ್ಗತವಾಗಿದೆ. 7ನೇ ಹೊತ್ತಿ ಪ್ರಕಾರ, ರಾಜ್ಯ ಸರ್ಕಾರಗಳಿಗೆ ಸಾರ್ವಜನಿಕ ಅರೋಗ್ಯದ ಬಗೆ ಕಾನೂನು ಮಾಡುವ ಆದಿಕಾರ ಇದೆ.

ಹಲವಾರು ರಾಜ್ಯಗಳು ಸಾಂಕ್ರಾಮಿಕ ರೋಗಗಳ ಕಾರಣದಿಂದ ಸೆಕ್ಟನ್ 2 ರ ಅದಿಯಲ್ಲಿ ಕೋವಿಡ್-19ನು ಸಾಂಕ್ರಾಮಿಕ ರೋಗ ಎಂದು ಫೋಂಟ್‌ಸಿದ್ಧವು ಹಾಗೆಯೇ ಕೆಲವು ರಾಜ್ಯ ಸರ್ಕಾರಗಳು ಈ ಸಾಂಕ್ರಾಮಿಕ ರೋಗ ಹರಡಿರಲಿ ಎಂದು ಹಲವಾರು ಕ್ರಮಗಳನ್ನು ತೆಗಿದುಕೊಂಡಿವೆ. ಇದೇ ರೀತಿ ಸಾಂಕ್ರಾಮಿಕ ರೋಗಗಳ ಕಾರಣದಿಂದ ಸೆಕ್ಟನ್ 2 ರ ಪ್ರಕಾರ ಕೇಂದ್ರ ಸರ್ಕಾರಕ್ಕೆ ದೇಶದ ಎಲ್ಲ ಅಂತಾರಾಷ್ಟ್ರೀಯ ಗಡಿ ಮುಖ್ಯಲು ಹಕ್ಕು ಇದೆ.

ಆದರೆ ಕೇಂದ್ರ ಸರ್ಕಾರದಿ ಫೋಂಟ್‌ಸಿದ್ಧವಾಗಿರುವ ಲಾಕ್ ಡೋನ್ ಡಿಸಾಸ್ಟರ್ ಮ್ಯಾನೇಜ್‌ಎಂಟ್ ಕಾಯ್ದು, 2005 ಸೆಕ್ಟನ್ 6ರ ಪ್ರಕಾರ ಇದೆ. ಕೇಂದ್ರ ಸರ್ಕಾರ concurrent list ನ ಕ್ರಮ ಸಂಖ್ಯೆ 23 i.e. ಸಾಮಾಜಿಕ ಭದ್ರತೆ ವಿಷಯದಲ್ಲಿ ಕಾನೂನು ಮಾಡಲಾಗಿದೆ.

Concurrent list ನ ಕ್ರಮ ಸಂಖ್ಯೆ 29 ಪ್ರಕಾರ ಕೇಂದ್ರ ಮತ್ತೆ ರಾಜ್ಯ ಸರ್ಕಾರಕ್ಕೆ ಸಾಂಕ್ರಾಮಿಕ ರೋಗ ತಡೆಗಟ್ಟಿದ್ದಿರುವ ಬೇಕಾಗುವ ಕಾನೂನು ಮಾಡುವ ಅಧಿಕಾರ ಇದೆ ಇದರ ಮೂಲ ಕರಣ ಈ ಸಾಂಕ್ರಾಮಿಕ ರೋಗ ಒಂದು ರಾಜ್ಯದಿಂದ ಇನ್ನೊಂದು ರವೈಜಕ್ಕೆ ಹರಡುವಿಕೆ ತಡೆಯಲು. Concurrent list ನ ಕ್ರಮ ಸಂಖ್ಯೆ 29 ಈ ಕೆಳಗಿನಂತಿದೆ ಇದೆ:

“29. Prevention of the extension from one State to another of infectious or contagious diseases or pests affecting men, animals or plants”.

ಡಿಸಾಸ್ಟರ್ ಮ್ಯಾನೇಜ್‌ಎಂಟ್ ಕಾಯ್ದುಯ ಸೆಕ್ಟನ್ 2(ಡಿ) ಪ್ರಕಾರ ಡಿಸಾಸ್ಟರ್ ಅಂದರೆ:

(d) “disaster” means a catastrophe, mishap, calamity or grave occurrence in any area, arising from natural or man-made causes, or by accident or negligence which results in substantial loss of life or human suffering or damage to, and destruction of, property, or damage to, or degradation of, environment, and is of such a nature or magnitude as to be beyond the coping capacity of the community of the affected area;

ಕೇಂದ್ರ ಸರ್ಕಾರ, ಮಾರ್ಚ್ 24, 2020 ಡಿಸಾಸ್ಟರ್ ಮ್ಯಾನೇಜ್‌ಎಂಟ್ ಕಾಯ್ದು ಅದಿಯಲ್ಲಿ ಫೋಂಟ್‌ಸಿದ್ಧವಾಗಿರುವ ಲಾಕ್ ಡೋನ್ concurrent list ನ ಕ್ರಮ ಸಂಖ್ಯೆ 29ರ ಹಿಮ್ಮೇಳಗೆ ಇದೆ. ಈ ಪಿಡುಗೆ ದೇಶ ವ್ಯಾಪ್ತಿ ಹರಡುತ್ತಿರುವದಿಂದ ಕೇಂದ್ರ ಸರ್ಕಾರಕೆ ಕಾನೂನು ಮಾಡುವ ಎಲ್ಲ ಅಧಿಕಾರ ಇದೆ. ಡಿಸಾಸ್ಟರ್ ನ ಅಧಿಕಾರ ನಿರೂಪಣೆ ನೋಡಿದರೆ ಈ ಪಿಡುಗು ಅದರ ಅಂತರದಲ್ಲಿ ಬರುತ್ತದೆ ಕಾರಣ ಈ ಪಿಡುಗು ಒಂದು ವರಾನವ ನಿರ್ವಿಷಯಿತವಾಗಿರುವುದು ಮತ್ತು ಹಲವಾರು ಜಿವನಾಶ ಮಾಡಿದೆ. ಈ ಪಿಡುಗು ಹರಡುವಿಕೆ ತಡೆಗಟ್ಟಿದ್ದರೆ ನಮ್ಮ ದೇಶದ ಸ್ಥಿತಿ ಕೂಡ ಅಪೇಕ್ಷಿತ ಅಥವಾ ಇಟಲಿ, ತರಹ ಆಗಬಹುದು. ಮತ್ತೊಂದು ದೊಡ್ಡ ಭಯ ಸಮುದಾಯ ಹರಡುವಿಕೆ ಆದರೆ ತುಂಬಾ ಕಷ್ಟ ಆಗುವುದು. ಏಕೆಂದರೆ ನಮ್ಮಲ್ಲಿ ಇರುವ ವೈದ್ಯಕೀಯ ಸೌಲಭ್ಯ ಮತ್ತು ಬೇರೆ ಒಕ್ಕೊಟಕ್ಕೆ ನೇರಿದ ಸಿದ್ಧತೆ ಇಲ್ಲ. ಆದ್ದರಿಂದ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಡಿಸಾಸ್ಟರ್ ಮ್ಯಾನೇಜ್‌ಎಂಟ್ ಕಾಯ್ದು, 2005ರ ಅನುತರದಲ್ಲಿ ಸರಿಯಾಗಿದೆ.

INDIAN CHARACTER AND PERSONALITY

Soloman Goodich -eternal traveler

Indians have been described as eternal optimists: philosophical, laid-back and resilient. One Indian said: "We are comfortable in our skins. No existential angst or Freudian guilt torments us."

Indians like to talk, converse, gossip, engage in animated discussions, indulge in conspiracies and watch soap opera dramas. Part of this may be related to their tradition of having an oral culture. Long before many things were written down stories and information were passed along orally from generation to generation. It can also be argued that Indians simply love the act of talking. Traditionally, the sound of a word has had more significance than the meaning and some sounds were regarded as having spiritual and magical qualities. A good conservation is not necessarily defined as a deep or revealing one about oneself. Indians can have engaging animated conversations about any topic: even ones that are considered superficial and small talk in the West; the weather, films, food.

There isn't much privacy in India. People are everywhere on the streets, in homes and even supposed quiet spots of natural beauty. Indians tend to be very people oriented. They are rarely alone. They are usually with a family member, a friend, a coworker. Success is achieved by advancing within a group and helping the group to advance. "Individualism, in its Western Euroamerican consciousness is foreign to the traditional Indian Social consciousness and experience.

For a country the with the size and diversity of India, it is an ominous task to characterize people. Everyone is just so different. Nevertheless, here is an analysis. India is a society where people still place a lot of importance on material aspects and still have this habit of poking their nose into other peoples' business. And the worst part is that people still care what others think. "Sometimes Indians promise more than they can deliver. One India man told the Los Angeles Times, "We like to please. It is very difficult for us to say no."

Friendship and Hospitality in India: Great importance is placed on friendship. A passage of the Yajur Veda reads: May all beings look on me with the eye of a friend; may I look on all beings with the eye of a friend. May we look on each other with the eye of a friend". Making casual friends in India is very easy. Making close friends and finding out what people are really like underneath their exterior layer of friendliness and politeness takes more time. Behaviour is often formal and ritualized. There are many rules as to how one is supposed to act and not act, and it is ingrained to follow these rules.

Phil Reeve wrote "Few places are as hospitable as India. The countryside seems populated with people willing to drop everything to help an unknown foreigner find his destination or to serve him tea." Hospitality is valued by. A great effort is made to make sure a guest is happy and well provided for. Faux pas are overlooked

A special effort is made to make foreigners feel welcome. Tourists who venture outside the cocoon of organized tours find they overwhelmed with invitations for tea, food or a visit to a person's home. It is not uncommon for an Indian to approach a foreigner on the street and invite him or her to a village festival or a wedding party. Sometimes poor families offer extraordinarily nice meals. Offers of money are inevitably turned down and regarded as an insult.

Having a Good Time: Traditionally the main form of entertainment in India has been sitting around chatting. Around endless cups of tea, Indians like to gossip and talk about politics, issues of the day. Even people that would be considered poor by American standards enjoy discussing literature, science and intellectual topics.

Indians have traditionally entertained each other at home with conversation and food. Going out usually means seeing a movie. Villagers entertain themselves with weddings, caste celebrations and religious festivals. Wrestling matches and cockfights are popular in some places. Travelling actors and magicians and movie shows entertain people in some places.

Indian Directness, Practicality and Temporary Quick Fixes: Indians are very direct. They can be very opinionated, and they are not afraid to say what they think. They do not go out of their way to avoid confrontation like some East Asians do. The Indian press is vibrant, irreverent and free. "No big brother glares at us Indians aren't into big productions. They feel the money could be better spent on

something useful. Best selling author Shobha De wrote in Times, "The Indian mind is cunning and inventive. We think on our feet and can improvise our way of impossible situation. We are curious interested people. We learn, absorb, mimic and clone competently. We have millions of professionals".

"Jugaad" is a colloquial Hindi-Urdu word that can mean an innovative fix or a simple work-around, used for solutions that bend rules. Depending on the situation, it can be both a good and a bad thing. "Jugaadd" loosely translates to a "temporary fix". It is good because it allows people to patch up things for the time being and carry on with their work without having to wait for expert help. It is bad because it is addictive. People become so accustomed to these quick fixes that they do not do any job properly even when they have the time and resources to do so.

But as we know too much of anything is baneful. Now we are in a habit to always look for shortcuts and temporary solutions. Everybody is so obsessed with being a "Jugaadu" nobody wants to go down the long hard way in order to get a permanent long-term solution.

Characteristic Traits of Indians:

Chalta Hai: "Chalta Hai" attitude compromising with the circumstances and not making any effort to improve them is the worst kind of attitude that a person can harbor. 1) Jumped a traffic light? Sab karte hain. Chalta hai. (Everyone does it. It happens). 2) Need to bribe an official to get work done faster? Sab late-dete hain. Itna to chalta hai. (Everyone either gives/takes bribe. A little is fine. 3) Witness a girl getting molested by a group of barbarians? Main kyun padun beech mein. Ye sab to chalta hai.

Blame game: There are two versions of the game: Passing the blame: Played at all levels by all kinds of participants. 1) We tend to blame every entity (living/non-living, relevant/non-relevant) except for our own selves (how can a holy figure like us be at blame?). It wasn't the state government, it was the center. It wasn't the HRD Ministry, it was the Finance Ministry. They are not approving the budget. It isn't the school administration; it is the educational policies. It isn't me, it's that rock over there. 2) Blaming the players while being a spectator-specially the government. The government isn't doing this, it isn't doing that. Agreed! But what are You doing? Except for sitting on your lazy ass and bickering?

Bribery: Bribery is so commonplace in India, that if a government official does not demand a bribe to get your work done, you can count yourself lucky. Why is bribery so prevalent? People don't believe that taking a bribe is wrong (legally or morally). The people performing the most important the most important functions in the society (professors, doctors, policemen, soldiers) are probably used to be paid the least (at least before the 6th Pay Commission)

Inferiority Complex: Indians generally compare themselves to others all the time. Even the parents tell a child, "Look at the neighbour's son. He studies so well, ". This is the beginning of a journey the child undergoes throughout his life. "Well our neighbours have bought a big screen TV, How about Us". "That fellow has 10 acres of land. I have only Two" "Look at China. how well they have developed". Even the writers and Artists, all the time Claim, they are intellectuals, groan, "That fellow has got this award, why I am not considered? This is a constant theme. There are very few people, who do not care what others do, or have, or have achieved.

Sense of time: In India there is no sense of Time to be punctual means you are going to wait for others. Being late is of no crime. "Come on. Heavens are not going to fall" is the routine exclamation. It is quite common to be late for meetings or appointments.

Any task need not be time bound. Indians are relaxed this behavior is quite opposite to that found in Japan. But I need to say, Indians when they go to other countries quickly adopt and follow the systems there at.

Karma: There is fatalism among most Indians. " Oh, it is my Karma, I got this". sometimes this is a good quality, because it brings peace within you. But if one resigns at the very beginning of any enterprise or an effort, this works against any achievement. Some one told me, that this is taught in GEETA, and all Indians follow it. But then, if you do not take responsibility for your action and just say "MY Karma", it becomes a defeatist attitude.

Not submitting to One Single Authority: Unlike China, India never had One single Ruler all over India, previous to the British Empire. Even under the British, there were several individual Kingdoms, who internally ruled themselves. In China, the word of the Emperor was Final. So, the Indians never were under single administration.

Apart from Administraton, there was no single religion. Infact Religion was a Foreign word. carryout a similar exercise in their Crown colony. One of the Question was "what is your Religion". the christians said Christians, Muslims said islam, but a majority did not know the answer. So, the British clubbed all such people under the umbrella HINDU.

Because there is no single Prophet or religious authority like the Vatican, Indians never subjected themselves to any single authority. Multiple centres existed throughout. Languages added to the Couldron. With the result, Indians never respect any single Authority, and as such behave as per their own inclinaation

Fall in Line: This is the hardest for Indians, they can stand in line and wait for their Turn. You will see, people trying to jump the Que, jostle and aargue, Be it in a ration shop, government Office, or a Doctor's Clinic, they cannot fall in line

Education: For Parents, education means, their ward gets a Paper certificate which gets them a job with good salary. It is not about acquiring Knowledge or Behaviour. They pay the Fees and entrust the entire education, to the School and to the Tuition / coaching class.

The Teachers are just concerned about finishing the Syllabus within time. They have no time for questions of the child. Ofcourse, they do not know the answers. They just focus on Question Banks. The coaching class focusses on the Question papers of the last 5 years. Mug up the answer and face the exams. With the result, all the three, Parents, Teachers, and the students approach education as being a perfunctory journey. Professors in the Universities are lecturing on the subject with the same notes which they had prepared 20 years ago.

Research: There are very few scientific establishments and Universities who are focussing on carrying out any significant Research on any subject. A Nation's Wealth andfuure is in Researc. India made a good start n he 50s, with good leaders like Bhabha and Sarabhai, in Science. But for the past 20 years, Science and Engineering are looked down. You ask any student who is appearing for his matriculation, as to which field he is going to specialise. His reply mostly will be, Commerce. Engineering Colleges are shutting down. Science has no takers. Which Industry is going to benefit with so many Commerce graduates, without any production?

Career counsellors also harp on subjects other than Science and engineering. Even those who take Engineering, ward off to IT later.

Hygiene: Indians are careful about personal Hygiene and take extra care. But as far as public Hygiene is concerned, they treat all public places as **Bahir Desha**. It is placeto relieve yourself, spit, throw garbage. or Feed the Cows or Pigeons. Public Hygiene is not their responsibility. They are responsible for only their Homes. Recent efforts by the Govt has been to initiate and train the younger Generation in maintaining Clean Public Hygience.

Languages and Concepts: Indians are quick to learn new languages and grasp concepts even if they are abstract. This is due to vast linguistic variety and theological aspects in the country. This also is a great asset. It is also important to note, that Indians are good talkers.

Heritage: Most Indians are unaware of their intellectual and scientific heritage. Lord Mcaulay did his homework properly. The English Education has brainwashed the Indians. Indians have grooved in English and most of their own languages may soon find no takers, irrespective of what the Governments want. Sciences like Ayurveda are lost on Indians.

Leftist onslaught during the last 60 years, has left Indians confused with their own culture and Heritage.

Final Count: With all the draw backs, Indians have a great future, because of their quick learning abilities andadapt to new environments.

ವಚನ ಸಾಹಿತ್ಯ

- ಎಂ.ವ.ಎನ್.ಪ್ರಸಾದ್



ಕನ್ನಡದ ಪ್ರಾಚೀನ ಸಾಹಿತ್ಯದಲ್ಲಿ ವಚನಸಾಹಿತ್ಯವು ಒಂದು ಮುಖ್ಯವಾದ ಮತ್ತು ಅವಿಭಾಜ್ಯವಾದ ಅಂಗ. 11ನೇ ಶತಮಾನದ ಉತ್ತರಾಧಿಕಾರ ಪ್ರಾರಂಭವಾಗಿ, 12ನೇ ಶತಮಾನದ ಕಡೆಯವರೆಗೂ ಈ ಸಾಹಿತ್ಯ ಪ್ರಕಾರ ಬೆಳೆದು ಬಂದಿತು. ಇದು ಒಂದು ವಿಶಿಷ್ಟವಾದ ಸಾಹಿತ್ಯ ಪ್ರಕಾರ. ಇದನ್ನು ಗಾಯಕರು ಹಾಡಲು ಸರಿಯಾಗಿ ಕಂಡು ಕಾವ್ಯವೆಂದು ಪರಿಗಣಿಸಿದರೆ, ಗದ್ಯಪ್ರಿಯರು ಇದನ್ನು ಗದ್ಯವೆನ್ನವರು. ಮುಖ್ಯವಾಗಿ, ಇದು ಗಮನವಾದ ಅಧ್ಯಾತ್ಮಿಕ ವಿಷಯಗಳನ್ನು ಸಾಮಾನ್ಯ ಜನರಿಗೆ ಮನಮುಟ್ಟಿರುವುದಿಲ್ಲ, ಅವರ ಆಡು ಭಾಷೆಯಲ್ಲಿ ತಿಳಿಸಿ ಹೇಳುವ ಪ್ರಕಾರ. ವಚನ ಎಂದರೆ ನುಡಿದ ಮಾತು. ವಚನಗಳಲ್ಲಿ ಕವಿಯ ಸ್ವಂತಿಕೆಯೊಡನೆ ಪ್ರಭಾವಶಾಲಿಯಾದ ಆತ್ಮವಿಮಶೀಯೂ ಸೇರಿದೆ.

ಶರಣರ ಈ ವಚನಗಳು ಮುಕ್ತ ಭಂಡಸಿನಲ್ಲಿವೆ. ಜಾತಿ ಪದ್ಧತಿ, ಧಾರ್ಮಿಕ ಕಣ್ಣಪಾಡುಗಳಿಂದ ಜನರು ಬಳಲುತ್ತಿದ್ದ ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆಧಿಕ ಪರಿಸ್ಥಿತಿಗಳ ಬಗ್ಗೆ ವಚನಗಳ ಹೊಸ ಯೋಚನೆಗಳ ಧಾರೆಯಾಗಿ ಹರಿದು ಬಂದವು. ಮಾನವ ಧರ್ಮವನ್ನು ಎತ್ತಿ ಸಾರುವ ಮತ್ತು ಎಲ್ಲರನ್ನೂ ಸಮನಾಗಿ ಕಾಣುವ ಈ ವಿಚಾರ ಧಾರೆಯಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ಒಂದು ಹೊಸ ನೋಟವೂ, ಕಾಯಕವೇ ಕೈಲಾಸ ಎಂಬ ಸಂದೇಶವೂ ಕೂಡಿಕೊಂಡಿತು. ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ತಮ್ಮ ಮಾಧ್ಯಮವಾಗಿ ಮಾಡಿಕೊಂಡು ತಮ್ಮ ತಮ್ಮ ಅನುಭವವನ್ನು ಹೇಳಿಕೊಳ್ಳಲುಡಿದರು. ಇದರ ಪರಿಣಾಮವಾಗಿ ವಚನ ಸಾಹಿತ್ಯವು ಒಂದು ದೊಡ್ಡ ಜನ ಆಂದೊಲವನ್ನೇ ಪ್ರಾರಂಭಿಸಿತು. ವಚನಗಳು ಸರಳವಾಗಿದ್ದು ದೇಹಿ ಸೊಗಡಿನಿಂದ ಕೂಡಿವೆ. ಈ ವಚನಗಳಲ್ಲಿ ಮಾನವೀಯ ಮೌಲ್ಯಗಳು, ಕಾಯಕ, ಧಾಸೋಹ, ಮತ್ತು ಸಮಾಂತರ ವಾದಕ್ಕೆ ಪ್ರಾಧಾನ್ಯವಿದೆ.

ವಚನ ಸಾಹಿತ್ಯದ ಹೊದಲಿಗರಲ್ಲಿ ಮಾದಾರ ಚೆನ್ನಯ್ಯ ಮತ್ತು ಜೀಡರ ದಾಸಿಮಯ್ಯರನ್ನು ನಾವು ಕಾಣತ್ತೇವೆ. ಇದು ಉತ್ತರಂಗಕ್ಕೆ ಏರಿದ್ದ ಬಸವೇಶ್ವರ, ಅಕ್ಕ ಮಹಾದೇವಿ ಮತ್ತು ಅಲ್ಲಮ ಪ್ರಭು ಅವರ ಕಾಲದಲ್ಲಿ. ಅಂದಿನ ಕಾಲದಲ್ಲಿ ಕವಿ ಅಥವಾ ಸಾಹಿತಿ ಎಂದರೆ ರಾಜಾಶ್ರಯ ಪಡೆಯುವುದು ಬಲು ಮುಖ್ಯವಾಗಿತ್ತು. ಅದರ ಅನ್ವೇಷಣೆಯಲ್ಲಿ ಅವರು ರಾಜನನ್ನು ಹೊಗಳಿ, ರಾಜನ ಕಾಯಕಗಳನ್ನು ಪ್ರಶಂಸಿಸಿ ಕೃತಿಗಳನ್ನು ರಚಿಸುತ್ತಿದ್ದರು. ಈ ಹಿನ್ನಲೆಯಲ್ಲಿ ವಚನ ಸಾಹಿತ್ಯಕ್ಕೆ ಇದಾವ ಅವಶ್ಯಕತೆಯೂ ಇರಲಿಲ್ಲ. ಯಾರು ಬೇಕಾದರೂ, ಯಾವ ವಿಷಯದ ಬಗ್ಗೆಯೂ ಬರೆಯಬಹುದಾಗಿತ್ತು. ಹೊಸತಾಗಿ ದೊರೆತ ಈ ಸ್ವಾತಂತ್ರ್ಯವು ಅನೇಕರಲ್ಲಿ ಹುದುಗಿದ್ದ ಪ್ರತಿಭೆಯನ್ನು ಹೊರತಂದಿತು. ಸುಲಭವಾದ ಮತ್ತು ಸಾಮಾನ್ಯ ಜನರಿಗೆ ಮನ ಮುಟ್ಟಿರುವ ಭಾಷೆಯಲ್ಲಿ ರಚಿಸಲ್ಪಟ್ಟ ವಚನಗಳು ಜನಪ್ರಿಯವಾದವು.

ಪ್ರಮುಖ ವಚನಕಾರರು: ವಚನ ಸಾಹಿತ್ಯವನ್ನು ಶ್ರೀಮಂತ ಮಾಡಲು ನೂರಾರು ಜನ ಶರಣರು ಶ್ರಮಿಸಿದ್ದಾರೆ. ಇವರು ತಮ್ಮ ವಚನದಲ್ಲಿ ತಮ್ಮದೇ ಆದ ಅಂಕಿತ ನಾಮವನ್ನು ಬಳಸಿದ್ದಾರೆ. ಜೀಡರ ದಾಸಿಮಯ್ಯ ‘ರಾಮನಾಥ’ ಎಂದು ಬಳಸಿದ್ದರೆ, ಬಸವಣ್ಣನವರು ‘ಕೂಡಲಸಂಗಮದೇವ’ ಎಂದು ಬಳಸಿದ್ದಾರೆ, ಅಕ್ಕಮಹಾದೇವಿಯು ‘ಚೆನ್ನಮಲ್ಲಿಕಾಜುಂನ’ ಎಂಬ ಅಂಕಿತನಾಮವನ್ನು ಬಳಸಿದ್ದಾರೆ. ವಚನಕಾರರ ಹೆಸರು ಮತ್ತು ಅವರ ಅಂಕಿತ ನಾಮ ಸೂಚಿಸುವ ಕೆಲವು ಉದಾಹರಣೆಗಳು:

| ವಚನಕಾರರು | ಅಂಕಿತ ನಾಮ |
|--------------------|-----------------------|
| ಜೀಡರ ದಾಸಿಮಯ್ಯ | ರಾಮನಾಥ |
| ಬಸವೇಶ್ವರ | ಕೂಡಲ ಸಂಗಮದೇವ |
| ಅಕ್ಕ ಮಹಾದೇವಿ | ಚೆನ್ನ ಮಲ್ಲಿಕಾಜುಂನ |
| ಅಲ್ಲಮ ಪ್ರಭು | ಗುಹೇಶ್ವರ |
| ಸೊನ್ನಲಿಗೆ ಸಿದ್ದರಾಮ | ಕಪಿಲಸಿದ್ದ ಮಲ್ಲಿಕಾಜುಂನ |
| ಸೂಳಿ ಸಂಕಪ್ಪ | ನಿಲಂಜೇಶ್ವರ |

ಇತ್ಯಾದಿ.

ಬಸವಣ್ಣ: ಬಸವಣ್ಣ ಎಂದು ಖ್ಯಾತ ಹೊಂದಿರುವ ಬಸವೇಶ್ವರರು 1130ರಲ್ಲಿ ಬಾಗೆವಾಡಿಯಲ್ಲಿ ಜನಿಸಿದರು. ರಾಜಾ ಬಿಜ್ಜಳನ ಮಂತ್ರಿಯಾಗಿ ಕೆಲಸ ಮಾಡಿದರು. ಶಿವ ಶರಣರ ಸೇವೆ ಮತ್ತು ಧರ್ಮ ಪ್ರಕಾರ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಜನರಲ್ಲಿ ಮೇಲು ಕೇಳು ಎಂಬ ಭಾವನೆಯನ್ನು ಹೋಗಲಾಡಿಸಲು ಮತ್ತು ಎಲ್ಲರಲ್ಲಿಯೂ ಸಮಭಾವವನ್ನು ಬೆಳೆಸಲು ಬಹಳ ಶ್ರಮಿಸಿದ ಸಮಾಜ ಸುಧಾರಕ. ಸಂಗಮೇಶ್ವರನ ಪರಮ ಭಕ್ತರು. ಜನರಲ್ಲಿ ಮಾನವತಾ ಮೌಲ್ಯಗಳು ಮತ್ತು ಸಮತೆಯ ಸಾಮಾಜಿಕ ಪ್ರಜ್ಞೆಯನ್ನು

ಮೂಡಿಸುವ, ಗಹನವಾದ ಅಧ್ಯಾತ್ಮಕ ವಿಷಯಗಳನ್ನು ಜನರ ಆದುಭಾವೇಯಲ್ಲೇ ತಿಳಿಸುವ, ಕೂಡಲ ಸಂಗಮದೇವ ಎಂಬ ಅಂಕಿತ ನಾಮ ಹೊಂದಿದ ಅನೇಕ ವಚನಗಳನ್ನು ರಚಿಸಿದರು. ವಚನ ಸಾಹಿತ್ಯದ ರೂಪಾರ್ಥಿಗಳಾದ ಬಸವಣ್ಣನವರ ವಚನಗಳು ಅತ್ಯಂತ ಜನಪ್ರಿಯವಾಗಿವೆ. ಉದಾಹರಣೆಗೆ:

ಲೋಕದ ದೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೃಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೃಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ
ಕೂಡಲಸಂಗಮ ದೇವಾ

ಬಸವಣ್ಣನವರು ಒವಟ ಸಮಾಜ ಸುಧಾರಕರು. ಅವರು ಒಂದು ಕ್ರಾಂತಿಕಾರಕ ನಡೆಯಾಗಿ ‘ಅನುಭವ ಮಂಟಪ’ವನ್ನು ಸ್ಥಾಪಿಸಿದರು. ಇದರಲ್ಲಿ ಎಲ್ಲಾ ಧರ್ಮದ ಶರಣರು, ಕವಿಗಳು ಮತ್ತು ತತ್ವಜ್ಞನಿಗಳೂ ಸೇರುತ್ತಿದ್ದರು. ಎಲ್ಲಾ ಜಾತಿಯ ಮತ್ತು ಎಲ್ಲಾ ಪ್ರತ್ಯೇಕ ಸಾಮಾನ್ಯ ಜನರು ಭಾಗವಹಿಸಿ ತಮ್ಮ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅನುಭವ ಮಂಟಪಕ್ಕೆ ಅಲ್ಲಿಮು ಪ್ರಭುಗಳು ಪ್ರಥಮ ಅಧ್ಯಕ್ಷರಾಗಿದ್ದರು. ಬಸವಣ್ಣ ಮತ್ತು ಅಕ್ಷಯ ಮಹಾದೇವಿ ಮತ್ತು ನೂರಾರು ಜನ ಶರಣರು ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಕನಾಟಕ ಮಾತ್ರವಲ್ಲದೇ, ಇಡೀ ದೇಶಾದ್ಯಂತ ಶರಣರು ಇಲ್ಲಿಗೆ ಒಂದು ಅನುಭವ ಮಂಟಪದಲ್ಲಿ ಭಾಗವಹಿಸುತ್ತಿದ್ದರು. ಕಾಶ್ಮೀರದ ಮಹಾರಾಜರು ಈ ಅನುಭವ ಮಂಟಪದಲ್ಲಿನ ಸಮಾನತೆ ಮತ್ತು ಮಾನವ ಮೂಲ್ಯಗಳಿಗೆ ಮನಸೋತ್ತಮ ಬಸವ ಕಲ್ಯಾಣಕ್ಕೆ ಒಂದು ಸಾಧಾರಣ ಪ್ರಜೆಯಂತೆ ಜೀವಿಸ ತೊಡಗಿದರು ಎಂದು ಹೇಳುತ್ತಾರೆ.

ಅಕ್ಷಯ ಮಹಾದೇವಿ: ಅಕ್ಷಯ ಮಹಾದೇವಿಯು ಶಿವಮೋಗ್ಗದ ಹತ್ತಿರವಿರುವ ಉಡುತಡಿ ಎಂಬ ಗ್ರಾಮದಲ್ಲಿ ಜನಿಸಿದರು. ಪರಮ ಶಿವಭಕ್ತಿ. ಚೆನ್ನ ಮಲ್ಲಿಕಾಜುಂನನೇ ಇವರ ಆರಾಧ್ಯ ದೇವತೆ. ಕೌಶಿಕ ರಾಜನೋಂದಿಗೆ ಇವರು ಕೆಲವು ಶರತ್ತಿನೋಂದಿಗೆ ಮದುವೆಗೆ ಒಪ್ಪಿದರು. ರಾಜನು ಶರತ್ತನ್ನು ಮುರಿಯಲು ಸಂಸಾರವನ್ನು ತ್ಯಜಿಸಿ ವಿರಾಗಿಯಾದಳು. ಶಿವನನ್ನೇ ತನ್ನ ಪತಿಯೆಂದು ನಂಬಿ ಸಮಾಜ ಕಲ್ಯಾಣ ಕಾರ್ಯಕರ್ಮದಲ್ಲಿ ನಿರತರಾದರು. ಪುರುಷ ಪ್ರಧಾನವಾದ ಕಾಲದಲ್ಲಿ ಮಹಿಳೆಯೊಬ್ಬಳು ಸ್ವತಂತ್ರವಾಗಿ, ಅವರಿಗೆ ಸರಿಸಮಾನವಾಗಿ ನಿಂತು, ತಮ್ಮ ವೈರಾಗ್ಯದ ಮೂಲಕವೇ ಜಾತಿ ಬೇದ, ಲಿಂಗ ಬೇದ ಮುಂತಾದ ಸಮಾಜದ ಹುಳುಕುಗಳನ್ನು ಮೀರಿದರು. ಎಲ್ಲಿಗೂ ಅಕ್ಷಯನಾಗಿ, ಅಕ್ಷಯ ಮಹಾದೇವಿ ಎಂದು ಕರೆಯಲ್ಪಟ್ಟ ಈಕೆ, ಸಾಮಾನ್ಯ ಜನರಿಗೆ ತಿಳಿಯುವಂತಹ ಭಾವೇಯಲ್ಲಿ ಗಹನವಾದ ತತ್ವಗಳನ್ನು ಒಳಗೊಂಡ ವಚನಗಳನ್ನು, ಚೆನ್ನ ಮಲ್ಲಿಕಾಜುಂನ ಎಂಬ ಅಂಕಿತ ನಾಮದೊಡನೆ ರಚಿಸಿದರು. ಉದಾಹರಣೆಗೆ:

ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾಜುಂನನ ನಿಲವನಾರೂ ಅರಿಯ ಬಾರದು

ಅಲ್ಲಿಮು ಪ್ರಭು: ಬಸವಣ್ಣ ಮತ್ತು ಅಕ್ಷಯ ಮಹಾದೇವಿಯವರಿಗೆ ಸಮಕಾಲೀನರಾದ ಅಲ್ಲಿಮು ಪ್ರಭು ಬೆಳಿಗಾವೇಯಲ್ಲಿ ಜನಿಸಿದ್ದರು. ಕಮಲತೆ ಎಂಬ ನೃತ್ಯ ಕಲಾವಿದೆಯನ್ನು ಪ್ರೀತಿಸಿ ಮದುವೆ ಮಾಡಿಕೊಂಡರು. ಕಮಲತೆ ಚಿಕ್ಕ ವಯಸ್ಸಿನಲ್ಲಿ ಕಾಯಿಲೆಗೆ ಈಡಾಗಿ ಮರಣ ಹೊಂದಿದರು. ಈ ದುಃಖದಿಂದ ಬೆಂದ ಅಲ್ಲಿಮು ಪ್ರಭು ದೇಶವೆಲ್ಲಾ ತಿರುಗಾಡಿ ಕೊನೆಗೆ ಒಂದು ಗುಹೆಗೆ ಸೇರಿದರು. ಅಲ್ಲಿ ಅವರಿಗೆ ಒಬ್ಬ ಸಂತರು ಸಿಕ್ಕಿ ಒಂದು ಲಿಂಗವನ್ನು ಕೊಟ್ಟಿ ಚಾಳಾನದರ್ಶನ ಮಾಡಿದರು. ಅಲ್ಲಿಮು ಪ್ರಭು ತದನಂತರ ‘ಗುಹೇಶ್ವರ’ ಎಂಬ ಅಂಕಿತ ನಾಮದೊಡನೆ ವಚನಗಳನ್ನು ರಚಿಸತ್ತೇದಿರು. ಇವರ ವಚನಗಳಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳನ್ನು ಟೀಕಿಸಿರುವುದನ್ನು ನಾವು ಕಾಣಬಹುದು. ಇವರು ಅಂದ್ರ ಪ್ರದೇಶದ ಶ್ರೀಶೈಲದ ಹತ್ತಿರದಲ್ಲಿ ಲಿಂಗೇಶ್ವರರಾದರು. ಇವರ ವಚನದ ಒಂದು ಉದಾಹರಣೆ:

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ
ಮೇದು ಬಂದೆನೆಂದರೆ – ಅದ ಕಂಡುಬೆರಗಾದೀ
ರಕ್ಷಿಸಿಯ ಮನೆಗೆ ಹೋಗಿ
ನಿದ್ರೀಯಗೈಯ್ಯೆ ಬಂದೆನೆಂದರೆ – ಅದ ಕಂಡು ಬೆರಗಾದೀ
ಆವನ ಮನೆಗೆ ಹೋಗಿ
ಸಾಯದೆ ಬದುಕಿ ಬಂದೆನೆಂದರೆ – ಅದ ಕಂಡು ಬೆರಗಾದೀ
ಗುಹೇಶ್ವರ

ಜ್ಞಾನದ ಬೆಳಕು ಚೆಲ್ಲಿದ ವಿಶ್ವಗುರು

ಬಸವಣ್ಣ... ಕರುನಾಡು ಕಂಡ ಮಹಾನ್ ಸಮಾಜ ಸುಧಾರಕ. 12ನೇ ಶತಮಾನದಲ್ಲಿ ತನ್ನ ವಚನದ ಮೂಲಕವೇ ಜ್ಞಾನ ದೀವಿಗೆ ಹಚ್ಚಿದ ವಿಶ್ವಗುರು. ಬಸವಣ್ಣನವರ ಮಾತು ಇಂದಿಗೂ ಪ್ರಸ್ತುತ. ಇವರ ಒಂದೊಂದು ಮಾತೂ ಜೀವನಕ್ಕೆ ಪಾಠ. ಬಸವಣ್ಣನವರ ತತ್ವ, ಆದರ್ಶ, ಮಾತುಗಳನ್ನು ಪಾಲಿಸಿ ಜೀವನ ನಡೆಸಿದರೆ ಬದುಕು ನಂದನವನ. ಸಮಾಜ ಖುಸಿಯ ತೋಟ.

ನುಡಿದರೆ ಮುತ್ತಿನ ಹಾರದಂತಿರಬೇಕು
 ನುಡಿದರೆ ಮಾಣಿಕ್ಯದ ದೀಪಿಯಂತಿರಬೇಕು
 ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
 ನುಡಿಯೋಳಗೊಂದಾಗಿ ನಡೆಯದಿದೊಡಡೆ
 ಹುಡಿದಿದ್ದ ಲಿಂಗ ಘಟ ಸರ್ವಾಗಾಗುವುದು
 ಕೂಡಲ ಸಂಗಮದೇವಾ

ಉಳ್ಳಿಪರು ಶಿವಾಲಯ ಮಾಡುವರು
 ನಾನೇನು ಮಾಡಲಿ ಬಡವನಯ್ಯ
 ಎನ್ನ ಕಾಲೇ ಕಂಬ, ದೇಹವೇ ದೇಗುಲ
 ಶಿರವೇ ಹೊನ್ನ ಕಳಶವಯ್ಯ
 ಕೂಡಲಸಂಗಮದೇವಾ ಕೇಳಯ್ಯ
 ಸಾಫರಕ್ಕಳಿಪುಂಟು ಜಂಗಮಕ್ಕಳಿವಿಲ್ಲ...



ಹೀಗೆ ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬೆಳಕು ತಂದವರು ಬಸವಣ್ಣನವರು. ಮೇಲು ಕೇಳು ಎಂಬ ಭೇದ ಬಹಳಷ್ಟು ತೀವ್ರವಾಗಿದ್ದ ಕಾಲದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜ ತಿದ್ದುವ ಕೆಲಸ ಮಾಡಿದರು. ಕ್ರಾಂತಿಯ ಬೀಜ ಬಿತ್ತಿದರು. ಸಮಾನತೆ, ಸಹಬಾಳ್ಳಿಯ ಕನಸು ಕಂಡಿದ್ದವರು ಬಸವಣ್ಣನವರು. ಇದೇ ಕಾರಣಕ್ಕೆ ಅನುಭವ ಮಂಟಪವನ್ನು ಕಟ್ಟಿದರು. ಈ ಮೂಲಕ ಎಲ್ಲಾ ವರ್ಗದವರೂ ಜೊತೆಯಾಗಿ ಸಾಗುವ, ಅಂಥಶ್ವದ್ವಿಗಳನ್ನು ಕಿತ್ತಾಗಿಸುವ, ಮೇಲು ಕೇಳು ಎಂಬ ಭಾವನೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಮಾಡಿದ್ದರು ನಮ್ಮ ಬಸವಣ್ಣನವರು.

‘ಇವನಾರವ ಇವನಾರವ ಇವನಾರವನೆಂದೆನಿಸದಿರಿಯಾ... ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯಾ... ಕೂಡಲ ಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯಾ...’ ಈ ವಚನಗಳ ಸಾಲೇ ಸಾಕು ಬಸವಣ್ಣನವರು ಅದೆಂಥಾ ಮಹೋನ್ನತ ಸಮಾಜ ಸುಧಾರಣೆಯ ಕನಸಿನೊಂದಿಗೆ ಹೆಚ್ಚೆ ಇಡುತ್ತಿದ್ದರೆಂದು.

ಕಾಯಕವೇ ಕೈಲಾಸ... ಎಂಬ ಧ್ಯೇಯವಾಕ್ಯವನ್ನು ಎಲ್ಲರ ಎದೆಯಲ್ಲಿ ಬಿತ್ತಿದ ಕರುನಾಡಿನ ಮಣ್ಣನಲ್ಲಿ ಜನಿಸಿದ ಹೆಮ್ಮೆಯ ವಿಶ್ವಗುರು ಬಸವಣ್ಣನವರ ಜಯಂತಿ ಇಂದು. ಹೀಗಾಗಿ, ಎಲ್ಲರೂ ಬಸವಣ್ಣನವರಿಗೆ ನಮಿಸುತ್ತಿದ್ದಾರೆ. ಆದರೆ, ಈ ಸಲ ಎಂದಿನ ಸಂಭ್ರಮದಿಂದ ಬಸವ ಜಯಂತಿಯನ್ನು ಆಚರಿಸಲಾಗುತ್ತಿಲ್ಲ. ಕಾರಣ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಸ್. ಹೀಗಾಗಿ, ಎಲ್ಲರೂ ಅವರವರ ಮನೆಯಲ್ಲೇ ಬಸವ ಜಯಂತಿಯನ್ನು ಶೃಂದಾ ಭಕ್ತಿಯಿಂದ ಆಚರಿಸುತ್ತಿದ್ದಾರೆ.

ಸದ್ಯ ಇಡೀ ವಿಶ್ವವೇ ಕಷ್ಟದಲ್ಲಿದೆ. ಹೀಗಾಗಿ, ಎಲ್ಲರನ್ನೂ ಸಮಾನವಾಗಿ ಕಾಣಿತ್ತಾ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ, ಹಸಿದವರಿಗೆ ಉಂಟ ನೀಡುತ್ತಾ ಎಲ್ಲರೂ ಬಸವ ಜಯಂತಿಯನ್ನು ಆಚರಿಸೋಣ... ನಮ್ಮ ನಾಡು ಕಂಡ ಅಪ್ರತಿಮ ಕಾಯಕಯೋಗಿ ಬಸವಣ್ಣನವರ ಜಯಂತ್ಯೋಽಸ್ವ ನಾಡಿಗೆ ಸುಖವನ್ನು ತರಲಿ, ದೇಶದಲ್ಲಿ ನೆಮ್ಮದಿ ಮನೆ ಮಾಡಲಿ... ಎಲ್ಲರಿಗೂ ಬಸವ ಜಯಂತಿಯ ಹಾದಿಕ ಶುಭಾಶಯಗಳು..

ನಗೆಹನಿ

ಮೇಷ್ಟು; ಪ್ರಪಂಚದಲ್ಲಿ ಎಷ್ಟು ದೇಶಗಳಿವೆ?

ಗುಂಡ: ದೇಶ ಇರೋದು ಒಂದೇ. ಮಿಕ್ಕದ್ದೆಲ್ಲ ವಿದೇಶ!

ಪ್ರಶ್ನೆ: 1983 ರಲ್ಲಿ ಕ್ರಿಕೆಟ್ ವಿಶ್ವಕಪ್ ಯಾರಿಗೆ ದಕ್ಷಿತು?

ಗುಂಡ: ಗೆದ್ದವರಿಗೆ!

ಪ್ರಶ್ನೆ: ಕ್ರಿಕೆಟ್ ಬಗ್ಗೆ ಅತಿ ಚಿಕ್ಕದಾದ ಒಂದು ಪ್ರಬಂಧ ಬರೆಯಿರಿ.

ಗುಂಡ: ಮಳಿ ಒಂದ ಕಾರಣ, ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಚೈಲರ್: ಏನಪ್ಪು, ನಿನ್ನ ನೋಡೋಕೆ ಯಾರೂ ಬತಾಡ ಇಲ್ಲವ್ಯಲ್ಲ, ಯಾಕೆ?

ಖೈದಿ: ಹೇಗೆ ಬತಾಡರೆ ಸಾರ್, ನನ್ನ ಇಡೀ ಪ್ಯಾಮಿಲ್ ಇಲ್ಲೇ ಇದೆ.

ಮೇಷ್ಟು: ಬಾಬರ್ ಭಾರತದ ಮೇಲೆ ಧಾಳಿ ಮಾಡಿದ್ದ ಯಾವಾಗ?

ಗುಂಡ: ಅದು ನಂಗೆ ಗೊತ್ತಿಲ್ಲ ಸಾರ್.

ಮೇಷ್ಟು: ದಡ್ಡ ಮುಂಡೇದೆ ಬೋಡ್ ಮೇಲೆ ಬರೆದ್ದೂ ಗೊತ್ತಾಗಲ್ಲೇ?

ಗುಂಡ: ಅದು ಅವನ ಪ್ರೋನ್ ನಂಬರ್ ಅಂದೊಂಡೆ ಸಾರ್!

ಸಂತಾ ಹೊಟ್ಟೆ ಹೊದಲು, ಒಂದು ಹಿಂದೂ ದೇವಸ್ಥಾನಕ್ಕೆ ಹೋದ. ಅಲ್ಲಿ ಎಲ್ಲರೂ ಕಾಣಿಕೆ ಡಬ್ಬಕ್ಕೆ ದುಡ್ಡಿ
ಹಾಕಿ, ಪ್ರಾಧಿಕನೆ ಮಾಡುತ್ತಿದ್ದರು. ರಿಸೀವರ್ ಇಲ್ಲೇನೇ ಪ್ರೋನ್‌ನಲ್ಲಿ ಮಾತಾಡ್ತೀರಲ್ಲಾ? ಭಾರತ ತುಂಬಾ
ಮುಂದುವರಿದಿದೆ. . .

ಪ್ರೇಮಿಗಳು ಒಟ್ಟಿಗೆ ಇರೋ ದಿನ “ವ್ಯಾಲಂಟ್‌ನ್ ಡೇ”

ಮನೆ ಮಂದಿಯೆಲ್ಲ ಒಟ್ಟಿಗೆ ಇರೋ ದಿನ “ಕ್ವಾರಂಟ್‌ನ್ ಡೇ”

ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳೂ ತುಂಬಾ ನೋವನ್ನು ನೀಡುತ್ತವೆ.

ನಂಬಿಕೆ ಇಲ್ಲದಿದ್ದರೆ ಸೂಚಿ ಮೇಲೆ ಕೂತು ನೋಡಿ!!!!

ಸರ್ಕಾರ ಎಳ್ಳಂಗೆ ಇಂಗೆ ಕೈ ತೊಳದ್ದೆ, ಕೈಯಾಗಿರೋ ಧನರೇಖೆ ಎಲ್ಲಿ ಅಳಿಸಿ ಹೋಗ್ತ್ತುತ ಅಂತ ಚಿಂತಿ. .

ಕೈ ತೊಳಿದಾನೇ ಇದ್ದೆ, ಎಲ್ಲಿ ಆಯುಷ್ಯ ರೇಖೆ ಅಳಿಸಿ ಹೋಗ್ತ್ತುತಿ ಅನ್ನ ಹೆದ್ದಿಕಿ, ಏನ್ ಮಾಡಾದೂ?

ಇನ್ನೊಂದು ಸ್ವಲ್ಪ ದಿನ Lock Down ಮುಂದೆ ಹೋಗ್ತ್ತಾ ಇದ್ದರೆ.

ಭಾನುವಾರ (Sunday) ತನ್ನ ಮಾನ ಮಯಾದೇನ ಕಳೆದುಕೊಳ್ಳಿದು ಖಂಡಿತ.

Little Things

✉ Pragnya Kashyap



On a bright sunny morning, when the clock struck 11:00 am, we climbed down the stairs where he with his long legs and gigantic foot took huge steps and opened the squeaky gate. I was trying to catch up to his speed running behind. He stood exactly at the gate and waited for me patiently. I grabbed his palm which was warm and huge, and I wrapped around my hand to his finger and said, "Can we walk slowly today?" He smiled at me and said, "sure! Come on let's go." Just as we started walking, we could hear a firm yet sweet voice from behind. We stopped to look at what it was, while she yelled out, "Please get 1 kg of sugar.." He nodded without even looking back. We then started walking at the same speed we started at, he took huge steps and walked firmly with a bright light of confidence in his eye. At the same time, I was trying to catch up to his speed.

Soon we reached the main road. As we waited to cross to the other end, there was a hustling crowd walking on both sides of the pavement, also a few hawkers sitting and selling various items on the side. Cars, buses, Autorickshaw where the driver was waving his one hand out of the vehicle as an indicator and few Scooters, motorcycles riders in road rage. Everyone seemed to be in a rush. As soon as the signal turned red, most of the vehicles screechingly came to a standstill. We started to cross the road, while he held my finger firmly and in a firm voice told me, "Don't run ahead, it could be dangerous!"

We reached our regular confectionery shop, I Looked at him enthusiastically, he smirked at me while he put his hand in the pocket of his shirt and fiddled for a few seconds and handed me over a new 2-rupee coin. He had struck an interesting conversation with the shopkeeper, while I sat on the horse and put in the 2-rupee coin into the machine. In no time the horse started moving back and forth while I was lost looking at the busy road outside. There was a sudden jerk and the horse stopped. Then he came and got me down the horse. While he continued talking to the shopkeeper, I was eyeing on the sugar-coated candy which was kept in a shining jar. I went and stood next to him, held the edge of his crisply ironed cotton shirt, and called out, "*Thatha?*". He was so engrossed in the conversation with the shopkeeper that he could not hear me. So, I repeatedly did the same action and called out to him in the loudest possible voice.

He looked down at me with the most pleasant smile and said, "Yes?" I swiftly pointed to the candy jar before I could lose his attention. While he was bidding goodbye to the shopkeeper, he opened the lid of the candy jar effortlessly and carefully picked out one candy for me unwrapped it and while handing it over to me he said, "don't chew the candy! It should last until we reach home." I mumbled back to him with the entire candy in my mouth, okay!! *thatha*, you are the best!! He chuckled and said, "Come on let's go home. Your Ajji must be waiting for us eagerly." He removed a one-rupee coin out of his shirt pocket and left it on the jar, waved to the shopkeeper grabbed my tiny hand and we started walking back home with me facing the same challenge of matching his speed. As we reached the gate of our residence, I left his finger and with blazing speed went up the stairs and rang the bell continuously till I could hear my *ajji's* furious voice, "Slow down!! I am coming.." while *thatha* stood down for a minute with both hands on his waist and took a few deep breaths before he could climb up.

The above event was a daily routine during my childhood days, and this has left a strong imprint on my mind which I cherish even today. I can even recall that sometimes he would try to leave me behind at home, but I would somehow manage to cling on to him and without any choice, he would take me along.

We have all grown up from being those clingy little kids who wanted to go out with grandparents/parents to become busy with our own priorities. In the process, we tend to adapt and evolve to all the external necessities, but we tend to ignore our grandparents/parents to a larger empty space that cannot be filled up by an alternative person or a materialistic thing. The amount of happiness they would feel in having a meal cooked together would be much higher than dinner at an expensive restaurant. Instead of always being busy and occupied with our commitments, we could make them also one of the high priorities to use the current opportunity to connect back to them in various, different ways to make them feel secure and less lonely.

Sometimes we need to slow down and embrace small things/moments around us and focus on the journey rather than just being in a rush to reach the destination.

An Electronic Book or E Book

Sreedhar Mysore



An Electronic Book or E Book as they are universally known is a text-based publication in digital form. While they may contain images and graphs of some kind, mostly their formats lead them to be text-based. E books are designed to be read off an electronically compatible device either an IReader, a Kindle e-reader, tablet, mobile device or personal computer. While **E Books** are the actual text and document being read, an **E Reader** is the device that makes this possible. E books are stored as electronic files, they are small and easy to share and purchase.



The world's first automated reader, the precursor to today's e-readers, was invented by a woman named Angela Ruiz Robles. Angela had her innovative idea in Spain in 1949. Angela Ruis Robles was a schoolteacher, who watched her students carry text books back and forth from school every day. The idea was that her reader would be far easier to carry for school children, than a number of different text books.

It is very surprising to note that while the paperback book came to us in the 1930s, the concept for electronic books arose at the same time. According to Wikipedia, the idea of the e-reader came to writer and impresario Bob Brown after watching his first "talkie" (movies with sound). In 1930, he wrote an entire book on this invention and titled it "The Readies" playing off

the name of the "talkie."

It took over 40 years for Brown's prescient vision to become reality. Starting back in 1971, Michael S. Hart launched Project Gutenberg and digitized the U.S. Declaration of Independence, becoming the first eBook in the world. (To put the date into context, 1971 was the year that the first email message was ever sent—between two mainframe computers!). In 1985, the Voyager Company, a pioneer in CD-ROMs, was founded and published "expanded books" on CD-ROM including Michael Crichton's *Jurassic Park*, and in 1993, Digital Book, Inc. offered the first 50 digital books on floppy disk.

Fast forwarding to 1998 four important events happened:

1. the first dedicated eBook readers were launched: Rocket Ebook and Softbook;
2. the first ISBN issued to an eBook was obtained;
3. US Libraries began providing free eBooks to the public through their web sites and associated services; and
4. Google was founded by Larry Page and Sergey Brin.

In 2000, the same year Blu-Ray discs were launched, Stephen King offered his novella *Riding the Bullet* as a digital-only computer-readable file, and two years later, Random House and HarperCollins started to sell digital versions of their publications. In 2004 Sony released its Sony Librie e-reader and then its Sony Reader in 2006.

2007 changed the world of reading forever with Amazon's launch of the Kindle eBook reader in the U.S. and the launch of the iPhone by Apple. In 2009, Barnes & Noble introduced the Nook, and Sony linked with libraries via the Overdrive digital network to enable library patrons to borrow eBooks from their local library.

Today, one sees many kinds of digital publications. "Electronic" or digital books can come as printable PDFs, enhanced PDFs with hyperlinks and embedded files, or "true eBook" formats: EPUB or MOBI files which are industry standard and open formats.

EPUB is the most common and non-proprietary format, used by most Government agencies, commercial publishers, and libraries, and can be used on a variety of devices and software from different vendors. MOBI or AZW is used by Amazon for its Kindle readers and software.

EPUB and MOBI are “true eBook” formats because they offer resizable and reflowable text, automatically adjusting to the font and screen size and orientation (portrait or landscape) set on the e-reading device or software being used.

Advantages of Ebooks

1. One of the biggest advantages of eBooks is the fact that they require no trees to create them. This is obviously an eco-friendly option that both reduces cost and lowers environmental impact.
2. Information can be obtained without leaving your desk! Need to do some last-minute research on a topic? Simply find a great eBook store, search for your keywords or phrases, purchase the book and you’re set!
3. Unlike paper books and materials, digital books only require one device to carry around with you. This means you can carry a library of various book genres for every mood.
4. eBooks can lower the cost of enjoying your favorite titles. With no shipping and handling costs, eBooks typically have prices that are 50-60% lower than their print counterparts.
5. eBooks are more flexible than paper books. For those who have trouble reading the typical book-sized font, eBook readers can enlarge the font size to make reading more pleasurable and easier on the eyes.
6. eBooks can contain multi-media elements not available with traditional books. Audio and video can be embedded to make reading a fully immersive experience.
7. With eBooks you can mark passages, save pages and search text before, during or after you read.

With all these advantages it is difficult to discuss about diaadvantages, but there are some that have many concerned.

Disadvantages of E-books

1. Many people still prefer being able to hold a traditional book in their hands. For those of us who enjoy reading a book in bed before signing off for the night, a cold hard digital device just won’t be the same.
2. While one advantage of eBook devices is their ability to enlarge fonts for easier reading, the fact is one is still reading off an LCD screen. Unlike paper, these screens provide a glare that not only make reading inconvenient if the lighting isn’t just right, the glare may actually cause eye strain and make it more difficult to focus while reading.
3. With the wide variety of formats and eReader devices on the market, choosing which device is the right one for all situations can be nearly impossible. Though compatible formats have been introduced that should allow most readers to view purchases, many of these still lack proper formatting. Without proper page layouts and spacing reading becomes more of a tedious chore than an enjoyable pastime. With traditional books one simply buys and reads!
4. How disappointing would it be to find yourself right in the middle of a steamy romance scene while traveling only to have the batteries in your reading device die, with no way to charge them?
5. What good is a bookshelf if you cannot enjoy the look and smell of all your time-worn books, lovingly thumbed, crimped and read cover to cover, over and over again?

Print and ebooks publishing in Indian perspective: India's book market, currently worth Rs 261 billion making it the sixth largest in the world and the second largest of the English language ones, is expected to touch Rs 739 billion by the end of 2020, says a survey. Technology has transformed the publishing industry in the recent years. The per capita consumption of books in India may be low, but the sheer size of its population makes this country one of the biggest markets for books in the world. The wave of typesetting and printing has made publishing relatively faster, easier and cheaper.

eBooks have opened up a whole new world of possibilities for budding authors and novelists though the concept itself is not very successful in India. eBooks consumption in India will take its own sweet time. Neither publishers/schools/parents/readers are in hurry. Amazon being one of the largest ebook and print book seller supports only 5 Indian languages namely Hindi, Marathi, Gujarati, Tamil and Malayalam.

The biggest challenge is in the production of ebooks in Indian languages. The way the content that is created for print is different from the way digital content is prepared. The print content either needs to be recreated or converted to suit the digital media. Though it looks simple from outside, to convert the print books to digital books is a painstaking process that consumes time. The developer needs to understand the nuances of every Indian language.

Conclusion: Clearly, the winner is none other than the person doing the reading, no matter which method they choose. With all the options available in the market, there simply is no way to not enjoy reading. If anything, what people should be focused on is learning how to read faster. After all, there are so many books to pick up and read out there – both in printed form of ebook version. Having said this, my stand would be that we should encourage more of ebooks than printed books helping to save our environment and it is better that we adapt ourselves to technology sooner or later so that we are not left behind.

ನುಡಿಗೂಡು

ಕನ್ನಡದಲ್ಲಿ ಬರೆಯುವವರೆಲ್ಲಾ ತಮ್ಮ ಹೆಚ್ಚಿಗಾರಿಕೆಯನ್ನು ತೋರಿಸಲೇಂದರು, ಸಂಸ್ಕೃತ ಪದಗಳನ್ನು ಬಳಸುತ್ತಾರೆ. ಅಂತಹೀ ಕನ್ನಡ ಪದಗಳನ್ನು ಬಳಸುವದು ತಮ್ಮ ಮಟ್ಟಕ್ಕೆ ತಕ್ಷದ್ದಲ್ಲ, ಎನ್ನುತ್ತಾರೆ. ಕನ್ನಡವನ್ನೇ ಬಳಸುವವರು “ಅಂಡಯ್ದು” ಎಂದು ಹೀಗಳೆಯುವವರೂ ಇದ್ದಾರೆ.

ಈ ಕೆಳಗೆ ಮಂದ ಅದುವ ಕನ್ನಡದ ಕೆಲವು ಮಾತುಗಳನ್ನು ನೀಡುತ್ತಾಡೇವೆ. ಅವಕ್ಕೆ ಸಮಾನಾದ, ಸಂಸ್ಕೃತ ಪದಗಳನ್ನು ತೋರಿದವರಿಗೆ ರೂ.1000/- ಮೆಚ್ಚಿಗೆ. ಎಲ್ಲರೂ ತಮ್ಮ ಮಾತುಗಳನ್ನು Email Id: mysoreassociation.mumbai@gmail.com ಗೆ ಮೇ 1 ತಿಂಗಳ 26 ನೇ ತಾರೀಖಿನ ಒಳಗೆ ಕಳುಹಿಸಬೇಕು. “ಎಲ್ಲಾ ಮಾತು” ಗಳಿಗೂ ಸಂಸ್ಕೃತ ಪದಗಳನ್ನು ಹೇಳಿದವರಿಗೆ ಮಾತ್ರ ಮೆಚ್ಚಿಗೆ.

| ಎದರು | ಹೆಚ್ಚಿ |
|------------|-------------|
| ನಲಿವು | ಹಿಗುಗು |
| ಬಿರುಕು | ಬಿರುಸು |
| ಗುರುತು | ಕಳವಳ |
| ನೋವು | ದುಗುಡ |
| ದುಮ್ಮಾನ | ಕೂಡಲೇ |
| ಎದರುಗೊಳ್ಳು | ಬಿಂಕ |
| ಬಿನ್ನಾಣ | ಬಿಗುಮಾನ |
| ಬಗೆ | ತಿಳಾಕು |
| ಪ್ರಪ್ರೋಟಿ | ಮೋರೆ |
| ಬೆಳಕು | ಕತ್ತಲು |
| ಹೆಚ್ಚಿ | ರೊಚ್ಚಿ |
| ರಗಳೆ | ತೀಟೆ |
| ಅತ್ತು | ತಂಗಿ |
| ಅಣ್ಣಿ | ತಮ್ಮ |
| ಹಚ್ಚಿಪಿರು | ಪೊಟ್ಟಪೊದಲು |
| ಕಟ್ಟಕಡೆಯು | ಬರೆ |
| ಅಪರಂಜಿ | ಸೊಗಸು |
| ಕುದರು | ಹುಮ್ಮಿಸುನ್ನ |

ಇತಿಹಾಸದ ಶಿರುನೋಟ: ಚಿದಂಬರಂ ನಟರಾಜ

ನಾರಾಯಣ ನವೀಕರಾ



ಎತ್ತಿಹ್ಯದ ಪ್ರಕಾರ ಶಿವನು ನಟರಾಜನ ರೂಪದಲ್ಲಿ ಪತಂಜಲಿ ಹಾಗೂ ವ್ಯಾಘ್ರಪಾದ ಮುಷಿಗಳ ಎದುರು ತಾಂಡವ ನೃತ್ಯ ಮಾಡಿದ ಸ್ಥಳದಲ್ಲಿಯೇ ತಮಿಳುನಾಡಿನ ಚಿದಂಬರಂನಲ್ಲಿರುವ ದೇವಸಾಫನವಿದೆ. ಪುರಾತನ ಕಾಲದಿಂದಲೂ ಇದು ದಾಕ್ಷಿಣ ಭಾರತದ ಅತಿಮುಖ್ಯ ಶಿವಾರಾಧನೆಯ ಕೇಂದ್ರಗಳಲ್ಲಿ ಒಂದಾಗಿತ್ತು.

ಈ ಉಂಟಿನ ಮೂಲ ಹೆಸರು ತಿಲ್ಲೆಪ್ಪ. ಇದು ಅಲ್ಲಿ ಪ್ರಪಂಚವಾಗಿ ಬೆಳೆಯುತ್ತಿದ್ದ ತಿಲ್ಲೆಪ್ಪ (ಕನ್ನಡದಲ್ಲಿ ಹಾರೋಗಿಡ, ತಿಲ್ಲ) ಮರಗಳಿಂದ ಬಂದಿತ್ತು. ಮುಂದೆ ಇದಕ್ಕೆ ಪ್ರಲೀಯಾರು ಎಂಬ ಹೆಸರು ಬಂದಿತು. ಅಲ್ಲಿ ನಟರಾಜ ಪಂಥ ಪ್ರಾರಂಭವಾದ ಮೇಲೆ ಇದು ಜ್ಞಾನ ಆಕಾಶದ ಲಿಂಗವೆಂದು ಹೆಸರಾಯಿತು. ಇದೇ ಮುಂದೆ ಚಿತ್ರ ಅಂಬಲಂ ಎಂದಾಗಿ ಆದರಿಂದ ಇಂದಿನ ಚಿದಂಬರಂ ಎನ್ನುವ ಹೆಸರು ನಿಂತಿತು. ಶಿವನನ್ನು ಸ್ತುತಿಸುವ ನಾಯನಾರ್ ಶ್ರಿಮಾತಿಗಳ ತೇವಾರಂ ಸ್ತೋತ್ರ ಸಂಕಲನ ಚಿದಂಬರಂನಲ್ಲಿ ಸಿಕ್ಕಿದಮೇಲೆ ಶೈವರಿಗೆ ಚಿದಂಬರಂ ಬಹಳ ಪ್ರಧಾನವಾದ ಕೇಂದ್ರವಾಯಿತು.

ಇಲ್ಲಿಯ ನಟರಾಜ ಪಂಥ ಸುಮಾರು ಕ್ರಿತ. ೧೦೧೦ ಇಸೆಯ ಶತಮಾನದಲ್ಲಿ ಸಾಫವನೆಯಾಗಿರಬಹುದೆಂದು ಅಭಿಪ್ರಾಯವಿದೆ. ದೇವಾಲಯ ಕೂಡಾ ಕ್ರಿ.ಶ. ೩-೪ ಶತಮಾನದಿಂದ ಇದ್ದಿರಬಹುದೆಂದು ಉಂಟಿಸಲಾಗಿದೆ. ಪಲ್ಲವರ ಹಾಗೂ ಚೋಳರ ಸಾಮಾಜ್ಯದ ಕಾಲದಲ್ಲಿ ಇದನ್ನು ಪುನರುಜ್ಝಿವನ ಮಾಡಲಾಯಿತು. ಇಲ್ಲಿಯ ಸ್ವಷಟ್ಟಿಕ ಲಿಂಗ ಆಗಿನಿಂದಲೂ ಪ್ರಖ್ಯಾತವಾಗಿತ್ತು.



೧೪ನೆಯ ಶತಮಾನದಲ್ಲಿ ಮಲ್ಲಿಕಾಫರನ ದಂಡಯಾತ್ರೆಯಿಂದ ಚಿದಂಬರಂ ತೀವ್ರ ಸಂಕಟಕ್ಕ ಸಿಲುಕಿತು. ೧೯೮೯ರಲ್ಲಿ ಸಿಕ್ಕಿದ ಏರಡು ತಾಮ್ರಫಲಕಗಳ ಪ್ರಕಾರ, ಈ ಸಂದರ್ಭದಲ್ಲಿ, ಚಿದಂಬರಂ ದೇವಸಾಫನದ ನಿತ್ಯ ಪೂಜೆ ಕ್ರಿ.ಶ. ೧೯೯೧ರಿಂದ ಇಂಟಿ / ಟಿಲ್ಲ ವರೆಗೆ ನಿಂತು ಹೋಗಿತ್ತು.

ಮೊದಲನೆಯ ಫಲಕ (ಕ್ರಿ.ಶ. ೧೯೮೯) ವಿವರಿಸುವಂತೆ, ಸುಮಾರು ಎಪ್ಪತ್ತು ವರ್ಷಗಳ ಕಾಲ ದೇವಾಲಯದ ಮಹಾನ್ಯೇದ್ಯ, ಅಂಗರಂಗಭೋಗ ಮುಂತಾದ ನಿತ್ಯ ಸೇವೆಗಳು ನಿಂತು ಹೋಗಿದ್ದವು. ಈ ಕಾಲದಲ್ಲಿ ಬೆಳಗಿನ ಹೊತ್ತು ಹಾಲಿನ ನ್ಯೇದ್ಯ ಮಾತ್ರ ನಡೆಯುತ್ತಿತ್ತು. ಇದು ಮುಂದೆ ವಿಜಯನಗರದ ರಾಜ ಎರಡನೆಯ ಹರಿಹರನ ಮಗ ಯುವರಾಜ ವಿರೂಪಾಂಕನ ಗಮನಕ್ಕೆ ಬಂದ ಮೇಲೆ, ದೇವಾಲಯದ ನಿತ್ಯ ಪೂಜೆಯ ವಿಧಿಗಳು ಸಾಂಗವಾಗಿ ಪುನಃ ಪ್ರಾರಂಭವಾದವು. ಎರಡನೆಯ ಹರಿಹರ ಹಾಗೂ ವಿರೂಪಾಂಕ ಇಬ್ಬರೂ ಕನ್ನಡದಲ್ಲಿ ಸಹಿ ಮಾಡಿರುವ ಈ ತಾಮ್ರ ಫಲಕ, ವಿರೂಪಾಂಕನು ದೇವಾಲಯಕಾಗಿ ಜಮೀನು ಉಂಬಳಿ ಬಿಟ್ಟು, ರಥೋತ್ಸವವನ್ನು ಪುನಃ ತುರು ಮಾಡಿರುವುದನ್ನು ದಾಖಿಲಿಸುತ್ತದೆ. ೧೯೯೧ರಿಂದ ದೇವಾಲಯ ದುರ್ಬಳೀಕ್ಷಣಾದರೂ, ನಟರಾಜ ಮೂರ್ತಿ ಮಾತ್ರ ತನ್ನ ಜಾಗದಲ್ಲಿ ಸುರಕ್ಷಿತವಾಗಿತ್ತು.

೧೫-೧೬ನೆಯ ಶತಮಾನದಲ್ಲಿ, ಬಿಜಾಪುರದ ಸುಲ್ತಾನನ ಧಾಳಿಯ ಕಾಲದಲ್ಲಿ, ದೇವಸಾಫನ ಮತ್ತೆ ಆಪತ್ತಿಗೆ ಸಿಲುಕಿತು. ದೇವಾಲಯದ ರಕ್ಷಣೆಯ ಬಗ್ಗೆ ಚಿಂತಿತರಾದ ದೇವಸಾಫನದ ಆಚಕರಾದ ದೀಕ್ಷಿತರು ನಟರಾಜ ಹಾಗೂ ಶಿವಕಾಮಸುಂದರಿಯರ ಮೂಲವಿಗ್ರಹಗಳನ್ನು ದೇವಸಾಫನದಿಂದ ಹೊರಸಾಗಿಸಿದರು. ಸುಮಾರು ಇಲ್ಲಿ ವರ್ಷಗಳ ಕಾಲ (೧೯೯೮-೧೯೯೯) ಈ ಮೂರ್ತಿಗಳು ದೇವಸಾಫನದಿಂದ ಹೊರಗೆಯೇ ಇದ್ದವು. ಈ ಆವಧಿಯಲ್ಲಿ ಚಿದಂಬರಂ ದೇವಾಲಯ ಪಾಳು ಬಿದ್ದಿತ್ತು. ಕೆಲವು ವರ್ಷಗಳ ಕಾಲ ಪಾಂಡ್ಯ ರಾಜರ ಆಡಳಿತದಲ್ಲಿದ್ದ ಪುದುಕೋಚೆಯಲ್ಲಿದ್ದ ಈ ಮೂರ್ತಿಗಳನ್ನು ಮತ್ತೆ ಕದಲಿಸಿ, ಮಧುರೆಗೆ ಸಾಗಿಸಲಾಯಿತು.

೧೯೯೯ರ ಸುಮಾರಿಗೆ ಮರಾಠಾ ರಾಜವಂಶದ ಎರಡನೆಯ ಶಿವಾಜಿಯು ತಂజಾವೂರನ್ನು ವಶಪಡಿಸಿಕೊಂಡು ಪಟ್ಟಕ್ಕೇರಿದ. ಅಪ್ಪಣಿ ಶಿವಭಕ್ತನಾಗಿದ್ದ ಇವನ ಮುಂದಾಳುತ್ಪದಲ್ಲಿ ಮೂಲ ವಿಗ್ರಹಗಳನ್ನು ಮತ್ತೆ ಚಿದಂಬರಂಗೆ ಕಳುಹಿಸಿ, ಪುನರ್

పుత్రిష్టామనే మాడలాయితు. సుమారు ఇదే సంచభదర్లీ ఇన్నోబ్బిపు మరాతా , సంభాజించు చిదంబరం దేవస్థానచ చిత్రా సభగే బంగారద లేప మాడిసి, దేవాలయద శుద్ధ మత్తు కుంభాభిషేకగళన్ను నేరవేరిసిద. ఇదు నడేదమ్మ రిటెల్-లైర ఆవధియల్లి. ఇదే సంభాజి ముందే జీరంగజేబన క్యూయల్లి బట్టర రిశియల్లి కొల్లలపటి.

బిజాపురద ధాళియ కాలదల్లి చిదంబరంనింద విగ్రహగళన్ను సాగిసిద ఒగ్గే ఒందు కుతూహలకారీ సంగతియిదే. చిత్రా సభయింద మూర్తిగళన్ను హోరసాగిసుత్తిద్ద దీశ్వితరుగళు కేల సమయద నంతర ఒందు దట్ట హుణిసే తోపిగే బరుత్తారే. అల్లి ఒందు భారి హుణిసే మరద ప్రోటరెయల్లి మూర్తిగళన్ను ఇంపిపు, ప్రోటరెయన్ను ముచిష్ట, మరళి హోగుత్తారే.



ఆంబలప్పుళి కేళగే కట్టడు. నాను హిందినింద బరుత్తేనే” ఎందు హేళిద్ద కేళుత్తాడే. (ఆంబల చిదంబరం దేవస్థానకేళ సంబంధిసిద జనప్రియ హసరు. ప్రశ్న ఎందరే తమిళినల్లి హుళి -హుణిసే హుళి).

ఇదరింద కుతూహలగొండ దీశ్వితరు అల్లియ వెలాల్లి పాళీయగారన హత్తిర హోగి, తావు ఒంద ఉద్దేశమన్న హేళి అంబలప్పుళి మరదల్లి మూర్తిగళు ఇరువ సంభవమిద్ద, అల్లి హుడుకలు ఆనుమతి నీడబేచాగి మోరెయిడుత్తారే. ఇదన్న కేళిద వెలాల్లి దొరెయు, తనగే ఆ మర గొత్తెందూ, కేలవు కాలద హిందే అల్లి తాను సంజరిసుత్తిద్వాగ, ఆ మరద దొడ్డ ప్రోటరెయన్ను ముచిష్టద్ద నోడి అనుమానితనాగి, ఆదన్న తేగేసలాగి, ఒళగే మూర్తిగళు కండవెందూ, ఆపు అల్లిరలు కారణ సద్యద రాజకీయ పరిస్థితియే కారణ ఎందు ఉఱిసి, యారిగూ హేళదే, ఆ ప్రోటరెయన్ను మత్తే ముచిష్టసిదేనెందూ తీళిసుత్తానే. ఆష్టో అల్లి. ఈ దేవవిగ్రహగళు పూజయిల్లిదే ఇరువుదరింద కసివిసియాగి, ఈ మరదల్లి దేవాంతవిదే ఎందు తనగే కనసాగిదే ఎందు జనగళిగే హేళి, ఆ మరకే పూజయి ఏపాటు మాడిరుత్తానే. దీశ్వితరు ఆవసింద ఆ మూర్తిగళన్న తిరుగి పడేయుత్తారే.

చిదంబరం పరిపాటలు ఇన్నూ ముగియలిల్లి. లెనెయ శతమానదల్లి, ఇంగ్లీషరు మత్తు ప్రోచర నడువిన యుద్ధద కాలదల్లి ఈ దేవస్థానమన్న కోణయాగి ఉపయోగిసలాయితు.ముందే ఇదు, ఇంగ్లీషరింద ప్రోచరక్కేగే, ఆవరింద మరాతర కృగే సిక్కతు.. ముందే హైదర్ ఆలియు ఇల్లి బిడుత్తానే. ఆ సమయదల్లి ఇంగ్లీషరు దేవస్థానకేళ లగ్గ ఇదుత్తారే. ఈ యుద్ధగళింద దేవాలయ జవింగొండద్దన్ను ఈగలూ నోడబిహుదు.

ఈ సమయదల్లి మత్తే విగ్రహగళన్ను చిదంబరంనింద హోరసాహిసి, సుమారు ఇప్పత్తు వషణగళ కాల తిరువారూరినల్లి, ఈగ సభాపతి మంటప ఎందు కరెయలాగువ సఫలదల్లి, ఇరిసలాగిత్తు. మూర్తిగళన్న చిదంబరంనింద హోరసాగిసలు హగూ తిరువారూరినింద మరళి తరలు ఉపయోగిసిద పల్లక్కయన్ను దేవస్థానదల్లి ఎచ్చరదింద కాపిడలాగిత్తు.

ఇదు చిదంబరం నటరాజ మత్తు శివకామి మూర్తిగళు మాడిద సంచార, వనవాసగళ కిరుగథే.

ఉపసంహార: లింగర ఒందు సుద్దియ ప్రకార తంజావూరు జిల్లెయల్లి నెలదజియల్లి ఒందు సుందర నటరాజ మూర్తి సిక్కదే. (బిత్రగళన్ను నోడి). ఇదర ఇన్నితర వివరగళు లభ్యమిల్లి. దేవస్థానగళిగే ఆవత్తు ఒందాగ విగ్రహగళన్ను సాగిసువ / ముచిష్టదువ దురంత కథేగళ విప్పల ఉదాహరణగళల్లి ఇదూ ఒందాగిరబహుదు. భవిష్యదల్లి ఇదర రవస్పవూ హోరబిద్దితు.

(మూల : Flight of Deities and Rebirth of Temples – by Meenakshi Jain)

ಕಾಣದ ದೇವರು

ಶ್ರಸಿ ಎಸ್ ದಿನೇಶ್



ಬೆಳಗಿನ ಸಮಯ ಇನ್ನೂ ಮಲಗಬೇಕೆಂಬ ಇಚ್ಛೆ. ಹಿಂದಿನ ದಿನ ಪರ್ಯಾಟನೆ ಕೆಲಸ ಮುಗಿಸಿ ಬರುವ ವೇಳೆಗೆ ತಡಪೇ ಆಗಿತ್ತು. ಕೆಲಸ ಮುಗಿಸಿ ಇನ್ನೂರ ನಲವತ್ತು ಕೆಲೋ ಮೀಟರ್ ಪ್ರಯಾಣದ ಸುಸ್ತು ಬೇರೆ. ರಾತ್ರೆ ಮಲಗುವ ವೇಳೆಯೇ ಬೆಳಗೆ ತಡವಾಗಿ ಏಳಬೇಕೆಂದಿದ್ದ ಗಣಪತಿ. ಆದರೆ ವಿಧಿಯ ಇಚ್ಛೆಯೇ ಬೇರೇ ಇತ್ತೇನೋ.

ಅಣ್ಣಿಯ್ಯ ಅಣ್ಣಿಯ್ಯ ಎಂದು ಯಾರೋ ಪರ್ಯಾಟದವರ ಕೂಗು ಕೇಳಿಸಿತು ಹೊರಗಿನಿಂದ. ಯಾರಾದರೂ ಬಾಗಿಲು ತೆಗೆಯುವರೋ ಇಲ್ಲವೋ ಎಂಬ ಆತಂಕ ಅವರ ಧ್ವನಿಯಲ್ಲಿತ್ತು. ತಾನು ಅಣ್ಣಿಯ್ಯನೋ ಅಲ್ಲವೋ ಹೊರಗೆ ಬಂದವರನ್ನು ನೋಡುವುದು ವೊದಲ ಕೆಲಸವಾಗಿತ್ತು. ಮುಂದಿನ ಬಾಗಿಲು ತೆಗೆದು ನೋಡಲು ಬೇಲಿ ಗೇಟ್ ತೆಗೆಯುವ ಆತುರದಲ್ಲಿ ಬಂದವರ ಬೆರಳು ಇರುಕೆ ರಕ್ತ ಬರುವುದು ಕಂಡಿತು. ಪರ್ಯಾಟನ್ನು ಕರೆತಂದು ಹೆಟ್ಟಾದ ಬೆರಳನ್ನು ನೀರಿನಲ್ಲಿ ತೊಳಿದು ಟೆಂಚರ್ ಹಚ್ಚಿ ಫ್ರೆಸ್ಟ್ ಪಾಡ್ ಕಿಟ್ಟಿಂದ ಬ್ಯಾಂಡ ಪಿಡ್ ತೆಗೆದು ಅಂಟಿಸಿದ. ಕುಡಿಯಲು ನೀರು ಕೊಟ್ಟು ಟೀ ಮಾಡಿ ಅವರಿಗೂ ಕೊಟ್ಟು ತಾನೂ ಕುಡಿಯಲು ಶುರು ಮಾಡಿದ. ಬಂದವರು ಇವನ ಪ್ರಶ್ನೆಗೆ ಕಾಯದೆ ಟೀನೂ ಕುಡಿಯದೆ ತಮ್ಮ ಬ್ಯಾಗ್ ನಿಂದ ಒಂದು ಕಾಗದ ತೆಗೆದು ನಿಮ್ಮ ತಂದೆ ಕಳಿಸಿದ್ದಾರೆ ಎಂದು ಒಂದು ಜೀಟಿ ಕೊಟ್ಟರು ಅದರಲ್ಲಿ ಈ ರೀತಿ ಬರೆದಿತ್ತು.

ಮಗು ದಿನಕರ ಹೇಗಿದ್ದೀರ್ಯಾ. ಈ ಕಾಗದ ತಂದಿರುವವರು ಪ್ರಟ್ಟಣ್ಣ ಎಂಬ ಹಳೆಯ ಸೈಹಿತರು. ಇವರ ಮಗ ಚೆನ್ನೆನಲ್ಲಿ ಕೆಲಸ ಮಾಡುತ್ತಿದ್ದ. ಇವರ ಪಶ್ಚಿಮ ಇವರು ಇಬ್ಬರೇ ಇಲ್ಲಿರುವುದು. ಇವರ ಒಬ್ಬನೇ ಮಗ ಚೆನ್ನೆನಲ್ಲಿ ನಲ್ಲಿ ಆಕ್ಸಿಕೆವಾಗಿ ರಸ್ತೆಯಲ್ಲಾದ ದುಫ್ರಾಟನೆಯಲ್ಲಿ ಮೃತ್ಯುವನ್ನಪ್ಪಿದ. ಆರು ತಿಂಗಳಾದರೂ ಇನ್ನೂ ಇವರಿಗೆ ಇನ್ನೂರೆನ್ನ ಕಡೆಯಿಂದ ಬರಬೇಕಾದ ದುಡ್ಡ ಸಿಕ್ಕಲ್ಲ. ಈಗ ಬೆಂಗಳೂರಿನ ಆಫೀಸನಲ್ಲಿ ತೀವ್ರಾನವಾದ ಹೊತ್ತೆ ಸಿಗಲಿದ್ದು ಸಂಭಂದ ಪಟ್ಟು ಕಾಗದಗಳನ್ನು ನೀನಿರುವ ನೆಲಮಂಗಲಕ್ಕೆ ತರುತ್ತಿದ್ದಾರೆ. ಇದು ನಿನಗೂ ತೊಂದರೆ ಕೆಲಸವೇ ಆಗಿರುವುದು ಅದರೂ ಪುರುಸೊತ್ತು ಮಾಡಿಕೊಂಡು ಬೆಂಗಳೂರಿಗೆ ಹೋಗಿ ಸಹಾಯ ಮಾಡಿ ಇವರಿಗೆ ಇನ್ನೂರೆನ್ನ ಕಡೆಯಿಂದ ಬರಬೇಕಾದ ಹಣ ಸಿಗುವಂತೆ ಮಾಡು. ನಾವು ಯಾರಿಗೇ ಸಹಾಯ ಮಾಡಿದರೂ ದೇವರು ಯಾವ ರೀತಿಯಲ್ಲಾದರೂ ನಮಗಲ್ಲದಿದ್ದರೂ ನಮ್ಮ ಮಕ್ಕಳಿಗೋ ಮೊಮ್ಮೆಕ್ಕಳಿಗೋ ಕೃಪೆ ತೋರಿಸುವನು ನೀನೂ ತಿಳಿದವನು ಇನ್ನೇನು ಬರೆಯಲಿ. ಇವರು ನಮ್ಮ ಉರಿನ ಸರಕಾರ ಆಫೀಸನಲ್ಲಿ ಕೆಲಸ ಮಾಡುತ್ತಿದ್ದು ಈಗ ನಿವೃತ್ತರಾಗಿ ಬರಬೇಕಾದ ದುಡ್ಡಿಗಾಗಿ ಅಲೆದಾಡುತ್ತಿದ್ದಾರೆ. ಇವರಿಗೆ ಸಹಾಯ ಮಾಡುವವರೂ ಯಾರೂ ಇಲ್ಲ. ಸಹಕಾರ ದೊರೆಯದೆ ಒದ್ದಾಡುತ್ತಿದ್ದಾರೆ. ಇಂದ್ದು ಮಗನನ್ನು ಕಳೆದುಕೊಂಡು ನಿಗಡಿಕರಾಗಿದ್ದಾರೆ. ಇವರಿಗೆ ಯಾವ ಆಸ್ತಿಪಾಸ್ತಿಯೂ ಇಲ್ಲ. ಸಂಕೋಚದ ಸ್ವಭಾವದವರಾಗಿ ಬರುವ ಕಷ್ಟವೂ ಹೆಚ್ಚೇ ಆಗಿರುವುದು. ನೀನು ಪುರುಸೊತ್ತು ಮಾಡಿಕೊಂಡು ಇವರಿಗೆ ಬೇಕಾದ ಸಹಾಯ ಮಾಡುತ್ತೀರ್ಯೇ ಎಂದು ಕಳಿಸುತ್ತಿದ್ದೇನೆ. ಬೇಕಾದ ಕಾಗದಗಳನ್ನು ಅವರು ತಂದಿರುತ್ತಾರೆ.

ಆಶೀರ್ವಾದಗಳು.

ವೆಂಕಟೇಶ್ವರ ರಾವ್,

ಕಾಗದ ಒದಿಗಣಪತಿ, 'ಅಂಕಲ್ ನೀವು ಸ್ವಾನ ಮಾಡಿಕೊಳ್ಳು ತಿಂಡಿ ತಿಂದು ನಾವು ನಿಮ್ಮ ಕೆಲಸ ಮುಗಿಸೋಣ' ಎಂದು ಹೇಳಿ ತಿಂಡಿ ತಾಯಾರು ಮಾಡಲು ಹೊರಟಿ. ಪಶ್ಚಿಮನ್ನು ಹೆರಿಗೆಗೆ ಕಳಿಸಿದ್ದ ಗಣಪಾತಿಗೆ ಇಬ್ಬರ ತಿಂಡಿ ಮಾಡುವುದು ಕಷ್ಟದ ಕೆಲಸವಾಗಿರಲಿಲ್ಲ. ಉಪ್ಪಿಟ್ಟು ಮಾಡಿದ. ಪ್ರಟ್ಟಣ್ಣನವರು ಸ್ವಾನಾದಿಗಳನ್ನು ಮುಗಿಸಿ ತಿಂಡಿ ಸೇವಿಸಿ ತಮ್ಮಲ್ಲಿದ್ದ ಪೇಪರ್ ತೋರಿಸಿದರು. ಅದರಲ್ಲಿ ಬೆಂಗಳೂರು ಕಳೇರಿಗೆ ಚೆನ್ನೆನಿಂದ ಬಂದ ಕಾಗದ ಸರಿಯಾಗಿಯೇ ಇತ್ತು. ಇವರನ್ನು ಬೆಂಗಳೂರು ಕಳೇರಿಗೆ ಕರೆದೊಯ್ಯ ಬೇಕಾಗಿತ್ತು. ತನ್ನ ಆಫೀಸ್‌ನ್ನೇ ಎರಡು ದಿನ ಬರಲಾಗುವುದಿಲ್ಲ ಎಂದು ಹೇಳಿ ಪ್ರಟ್ಟಣ್ಣನವರನ್ನು ಕರೆದೊಯ್ದು. ತನ್ನ ತಂದೆಯಂತೆಯೇ ಜನಗಳ ಸೇವೆ ಮಾಡುವುದರಲ್ಲಿ ಜೀವನ ಸರ್ವೇಸುತ್ತಿದ್ದ ಗಣಪತಿಗೆ ಇವರ ಕೆಲಸ ಮಾಡಿಕೊಡುವುದು ಕಷ್ಟವಾಗಿಲ್ಲ. ಮೂರು ದಿನದಲ್ಲಿ ಅವರ ಕೆಲಸ ಮುಗಿಸಿ ಅವರನ್ನು ಬಸ್ತು ಹತ್ತಿಸಿದ. ಪ್ರಟ್ಟಣ್ಣನವರ ಕಣ್ಣಲ್ಲಿ ನೀರು ಬಂದಿತು. ಈ ಕೆಲಸಕ್ಕೆ ಆರು ತಿಂಗಳು ಅಲೆದಾಡಿದೆ ಆದರೆ ಬೇಕಾದ ಕೆಲಸ ಆಗಲಿಲ್ಲವಾಗಿ ನಿಮ್ಮ ತಂದೆಯನ್ನು ಕೇಳಿದೆ. ಅವರ ಒಂದು ಜೀಟಿಯಿಂದ ನೀನು ಸಹಾಯ ಮಾಡಿದೆ. ಈಗ ನಾನು ಯಾರ ಹಂಗೂ ಇಲ್ಲದೇ ಇರಬಹುದು ಮುಂದೆ ನನಗೆ ಬರಬೇಕಾದ ಪೆನ್ನನ್ನು ನಮ್ಮ ಬ್ಯಾಂಡಿಗೆ ಸರಿಯಾಗಿಯೇ ಬರುತ್ತಿದೆ. ಆದರೆ ಅದಕ್ಕೆ ಮಂಚೆ ಇಷ್ಟು ಕೆಲಸ ನಾನೇ ಬಂದು ಮಾಡಬೇಕಾಗಿತ್ತು. ನನಗೋಣ ಇಲ್ಲಿ ಯಾರೂ ಪರಿಚಯದವರಿಲ್ಲ. ನನ್ನ ಹೆಂಡತಿಯೂ ಹಾಸಿಗೆ ಹಿಡಿದು ಅವಳನ್ನು ನೋಡಿಕೊಳ್ಳುವವರೂ ಯಾರೂ ಇಲ್ಲ. ನೀನು

ದೇವರ ಹಾಗೆ ನನಗೆ ಸಹಾಯ ಮಾಡಿದೆ. ನಿನಗೆ ದೇವರು ಚೆನ್ನಾಗಿ ಇಡಲಿ ಎಂದರು. ಉರಿಗೆ ನಿಮ್ಮ ತಂದೆಯವರನ್ನು ನೋಡಲು ಬಂದಾಗ ನನ್ನನ್ನು ಬಂದು ನೋಡಿದರೆ ನನಗೆ ಸಂತೋಷ ಎಂದರು.

ಆಗ ಗಣಪತಿ ಬಾಯಿ ಬಿಡಬೇಕಾಯಿತು. ಪುಟ್ಟಣ್ಣನವರು ಗಣಪತಿಯನ್ನು ನೋಡುತ್ತಿದ್ದ ಹಾಗೆಯೇ

‘ಅಂಕಲ್ ನಮ್ಮ ತಂದೆ ತೀರಿ ಹೋಗಿ ಎಂಟು ವರ್ಷಗಳಾದವು. ನಾನು ನಿಮ್ಮ ಉರಿನವನಲ್ಲ. ನೀವು ತಂದ ಕಾಗದ ನಮ್ಮ ತಂದೆ ಬರೆದಿದ್ದಲ್ಲ. ಅದು ದಿನಕರ್ಗೆ ಅವರ ತಂದೆ ಬರೆದ ಕಾಗದ. ನೋಡಿದಾಗ ನನಗೆ ನೀವು ನನ್ನ ತಂದೆಯ ಹಳೆಯ ಮಿತ್ರರೆಂದೇ ಭಾವಿಸಿದೆ. ದಿನಕರ್ಗೂ ಕಾಗದದಲ್ಲಿ ಕಂಡ ನಂಬರ್ ಮೂಲಕ ಮಾತನಾಡಲು ಪ್ರಯತ್ನ ಮಾಡಿದೆ. ಇನ್ನೂ ಮಾತನಾಡಲು ಆಗಿಲ್ಲ. ನೀವು ಕೈ ಪೆಟ್ಟು ಮಾಡಿಕೊಂಡಿದ್ದು ನೋಡಿ ನಾನು ನಿಜ ಹೇಳಲಾಗಲಿಲ್ಲ. ನಮ್ಮ ತಂದೆಯೇ ನನ್ನನ್ನು ಪರೀಕ್ಷಾಸಲು ನಿಮ್ಮನ್ನು ಕಳಿಸಿದ್ದರೆಂದು ಸಹಾಯ ಮಾಡಿದೆ. ನಿಮ್ಮ ಸಂತಸ ಕಂಡು ನನಗೆ ಸಮಾಧಾನ ವಾಯಿತು ನನ್ನ ತಂದೆಯೂ ನನ್ನ ಬಗ್ಗೆ ಹೆಮ್ಮೆ ಪಡುತ್ತಿರುತ್ತಾರೆ. ಈ ಕಾಗದ ದಿನಕರ್ಗೆ ಬರೆದಿದ್ದು ಅವನ ಮನೆ ಇಲ್ಲಿಂದ ಎರಡು ಕೆ ಮಿ ದೂರದಲ್ಲಿದೆ. ನನಗೆ ಸ್ವಲ್ಪ ಮಟ್ಟಿಗೆ ಅವನ ಪರಿಚಯವಿದೆ. ಅವನಿಗೆ ನಿಮ್ಮ ಕೆಲಸವಾದ ವಿಷಯ ನಂತರ ತಿಳಿಸುತ್ತೇನೆ. ದಿನಕರ್ನ ತಂದೆಗೆ ನನ್ನ ನಮಸ್ಕಾರ ತಿಳಿಸಿ. ನೀವು ಚಿಂತಿಸಬೇಡಿ.

ಪುಟ್ಟಣ್ಣ ಸಂತಸ ಭರಿತ ಧೂಃಖಿದಿಂದ ಹೌದಪ್ಪ ನಾವು ದೇವರಿಗೆ ಪ್ರಾಚೆ ಸಲ್ಲಿಸಲು ಮಂದಿರಕ್ಕೆ ಹೋಗುವುದೇತಕ್ಕೆ ದೇವರು ಯಾವುದೋ ರೂಪದಲ್ಲಿ ಸದಾ ಎಲ್ಲರ ಅವಶ್ಯಕತೆ ಪೂರ್ವೇಸುತ್ತಿರುತ್ತಾನೆ. ದೇವರು ನಮಗೆ ನಿತ್ಯವೂ ನೆರವಿಗೆ ಬರುವುದು ನಮ್ಮ ಗೋಚರಕ್ಕೇ ಬರುವುದಿಲ್ಲ ಎನ್ನುತ್ತಿದ್ದಾಗ ಬಸ್ತು ಮುಂದೆ ಹೊರಟಿತು.

‘ನಾನು ಇಲ್ಲಿ ಒಬ್ಬಂಟಿಗನಾಗಿ ಇರುವುದು ನೋಡಲಾಗದೆ ನನಗೆ ಈ ಕೆಲಸ ಕೊಟ್ಟು ನಮ್ಮ ತಂದೆ ನಾನು ನಿನ್ನ ಜೊತೆ ಸದಾಕಾಲ ಹೀಗೇ ಇರುತ್ತೇನೆ ಎಂದು ನೆನಪಿಸಿದ ಹಾಗಾಯಿತು. ಪುಟ್ಟಣ್ಣನವರು ಎರಡು ದಿನವಿದ್ದು ಆ ಸಮಯದಲ್ಲಿ ನನ್ನ ಹೆಂಡತಿಯನ್ನೇ ಮರೆತಿದ್ದೆ. ಈಗ ಅವಳಿನ್ನು ಮಾತನಾಡಿಸಿ ವಿಷಯ ಹೇಳಿದರೆ ಅವಳಿಗೂ ಸಂತಸವಾಗುವುದು’ ಎಂದು ಗಣಪತಿ ಮನಸ್ಸು ಹೇಳುತ್ತಿತ್ತು.

ನಗೆ ಚೆಟುಕುಗಳು

ಮೊಮ್ಮೆಗು: ತಾತಾ ಏನಾಯಿತ್ತು? ಎಲ್ಲರೂ ಬೇಜಾರಾಗಿರುವಂತೆ ಕಾಣುತ್ತೇ..

ತಾತ: ಏನಿಲ್ಲ ಪುಟ್ಟಾ..ನಂಗೆ ಹುಡಾರಿಲ್ಲವಲ್ಲ, ಡಾಕ್ಟರ್ ಆದಷ್ಟು. ಬೇಗ ಅಡ್ಡಿಟ್ ಆಗಿ ನಾವು ಟ್ರೀಟ್ಮೆಂಟ್ ಮರು ಮಾಡಿದ್ದೀರಿ ಅಂದರು.. ಅದಕ್ಕೆ ನಿನ್ನ ಅಜ್ಞಿ, ಅಪ್ಪ, ಅಮ್ಮ ಸ್ವಲ್ಪ ಮನಸ್ಸಿಗೆ ಬೇಜಾರು ಮಾಡಿಕೊಂಡಿದಾರೆ..

ಮೊಮ್ಮೆಗು: ಏನೂ ಆಗುವುದಿಲ್ಲ ತಾತಾ, ಅಜ್ಞಿನೇ ಹೇಳ್ತಾ ರ ಭಗವಂತನ ಧ್ಯಾನಿಸಿದರೆ ಮೌಂಟೇನ್. ಡಿಸಾಲ್ ಆಗಿ ಕಾಟನ್ ಆಗುತ್ತೇ.

ತಾತ: ಏನೂ ? ?

ಅಜ್ಞಿ: ಅದನು ಹೇಳಿರೊಂದು ಬೆಂಟುದಂತಹ ಕಷ್ಟ ಹತ್ತಿ ಯಂತೆ ಕರಗುತ್ತೇ ಅಂತ.

=====

ಬಾಹುಬಲಿ: ನನ್ನನ್ನು ಸೋಲಿಸುವ ಧೀರ ಇನ್ನೂ ಮಟ್ಟಿಲ್ಲ..

ಕಟ್ಟಪ್ಪ: ಹೌದು ಆದರೆ ನಿನ್ನನ್ನು ಕಟ್ಟಿ ಹಾಕಿ ಕಟ್ಟ ಮೊ ಡೆಬಲ್ ಕಟ್ಟಪ್ಪ ನಿನ್ನ ಎದುರಿಗೇ ಇದ್ದಾನೆಂದು ಮರೆ ಯಬೇಡ...

=====

ಕೀಡಾ ಮಹೋನ್ನವ ದ ಬಂದು ದಿನ.. ಮೊಬ್ಯು ಅತಿಥಿ ಗಳಿಂದ ಉಧಾರಣನೆ ಯಾದ ಸ್ವಲ್ಪ ಹೊತ್ತಿಗೆ ಮಕ್ಕಳ ಸಂಭಾಷಣೆ..

ಗಿರಿಮು.. ಏಯ್ ನೋಡೇ.. ಚಿಮ್ಮಿ.. ಅತಿಥಿ ಗಳು ರಿಬ್ಬನ್ ಕಟ್ಟ ಮಾಡಿದಾರೆ.. ಯಾಕೆ?

ಚಿಮ್ಮಿ.. ಯಾಕೆಂದರೆ ನೀನು ಇವತ್ತು ಕ್ರಿಲ್ ವ್ಯಾಯಾಮ ದ ರೂಲ್ಸ್ ನಂತೆ ಜಡಗೆ ರಿಬ್ಬನ್ ಕಟ್ಟಂಡು ಬಂದಿಲ್ಲವೆಲ್ಲ.. ನಿನಗೆ ಈಗ ಕೊಡ್ತಾ ರೆ ಅದಕ್ಕೆ.

=====

ಹೊಸದಾಗಿ ಗೃಹವ್ಯವೇಶ ಮಾಡಿದ ಮನೆಯ ಹೆನರು ಹೀಗಿತ್ತು. ಸಂತೋಷ ವಿಲ್ಲಾ”

ಮರುದಿನ ಯಾರೋ ಕಿಡಿಗೆಡಿಗಳು ಅದರ ಕೆಳಗೆ ಬರೆದರು “ಅದರೂ ಪರವಾಗಿಲ್ಲ”.

ಬ್ರಹ್ಮ ರಾಜು

ರಾತ್ರೆ ಪವರ್ಟೆಗಳ ನಡುವೆ ಕ್ಯಾಬರ್ ಜಗತ್ತುಸ್ವಿದ್ಧ ಸ್ಕ್ರೋ ತಣದಲ್ಲಿ (ಹನ್ಡಾದ ಕೆಲವು ನೇನಪುಗಳು)

ಉಮಾ ರಾವ್



ನಡುವಂತಹ ಭಾರತೀಯ ವ್ಯಾಂಕ್ಯಾಬ್ರಿಂಜು ಜಗತ್ತಿನ ಅತ್ಯಂತ ಸುಂದರ ಸ್ಕ್ರೋಯಿಂಗ್ ತಣದಲ್ಲಿ ಒಂದಾದ ಏಸ್‌ಲರ್ಸನಲ್ಲಿ ಏನು ಮಾಡಬಹುದು?

ವ್ಯಾಂಕ್ಯಾಬ್ರಿಂಜು ಹತ್ತಿರವೇ ಇದ್ದ ಈ ಸುಂದರ ಸ್ಕ್ರೋ ತಣವನ್ನು ನನ್ನ ಗೆಳೆಯ ಗೆಳತಿಯಾದ ಹೊಗಳ ಅಟ್ಟಕ್ಕೇರಿಸಿದಂತೆ ನನ್ನ ಮನಸ್ಸಿನಲ್ಲಿ ಈ ಶ್ರದ್ಧೆ ಕಾಡುತ್ತಲೇ ಇತ್ತು. ಆ ಪ್ರಶ್ನೆಯನ್ನು ಹೊರಹಾಕಿದಾಗ “ಸ್ಕ್ರೋ ಮಾಡೋಕೆ ಬರದಿದ್ದರೆ ಬೇಡ. ಸುವ್ಯಾಸ ನಿಂತು ಸುತ್ತಮುತ್ತ ದೃಷ್ಟಿ ಪರಿಸ್ಥಿತಿದ್ದರೆ ದಿನ ಕಳೆದ್ದೇ ತಿಳಿಮುವುದಿಲ್ಲ” ಎಂದೊಬ್ಬರು ಅಂದಾಗ ಏಸ್‌ಲರ್ಸರ್ಗೆ ಭೇಟಿ ಕೊಡುವುದೆಂದು ನಿರ್ಧರಿಸಿದೆ.

ಬೇಟಿಗೆ ಹೊರಟು ಅಲ್ಲೆಲ್ಲಾ ತಿರುಗಾಡಿ ಸಂಚೇ ವ್ಯಾಂಕ್ಯಾಬ್ರಿಂಜುಗೆ ಮರಳುವ ವ್ಯಾಂಕ್ಯಾಬ್ರಿಂಜು ಕೋಚ್ ಟ್ರಾರ್‌ಸನಲ್ಲಿ ಬೆಕೆಟ್ ಕಾದಿರಿಸಿದೆ. ಒಂದು ನಿಮಿಷ ನಿಲ್ಲಿಸದೆ ಚಿಪಪಟ ವಾತಾಡುವ ಬಿಳಿಗಡ್ಡದ ಗ್ರೇಡ್ ನ ನಗುಮುಖಿದ ಸ್ಕ್ರೋತದ ಮಾತ್ರಾಗಳ ನಂತರ ಬಿಸ್ ಹೊರಟಿತು. ಪ್ರಯಾಣ ಪ್ರಾರಂಭವಾದಾಗಲೇ ತಿಳಿದಿದ್ದು – ಆ ಪ್ರಯಾಣದ ಪ್ರತಿ ನಿಮಿಷವ್ಯಾ ಒಂದು ಅಪ್ರೋವ್ ಅನುಭವ ಎಂಬುದು. ದಾರಿಂಹುದ್ದುಕ್ಕು ಅದ್ವಿತೀಯ ಪರಾತ ಶ್ರೇಣಿ. ದಟ್ಟವಾದ ಬೈನ್‌ ಮರಗಳ ಅಡವೆ. ತಿಳಿನಿರಿನ ಹೋಳಿಗಳು. ಹೊರಟು ಒಂದು ಗಂಟೆಯ ನಂತರ ತಿಂಡಿಗಾಗಿ ಅವನು ಒಂದು ಕೆನೆಡಿಂಗ್‌ನ್ ರೆಸ್ಟ್ರಾ ಹತ್ತಿರ ಬಿಸ್ ನಿಲ್ಲಿಸಿದೆ. ಒಂದು ಮಾಹಡಿ ಹತ್ತಿರ ಹೋದರೆ ಪ್ರೋತ್ಸಾಹ ಗಾಳೇ

ಗೋಡೆಯಾಗಿದ್ದ ಕ್ಯಾಬಿನ್. ಅದರಿಂದ ವಾಕ್ಯಾಸುವ ದೃಶ್ಯ ಎದುರಿನ ಕಡುಸಿಲೀ ನೀರಲ್ಲಿ ಲಂಗರು ಹಾಕಿ ನಿಂತಿದ್ದ ಒಂದು ಪದಗು. ಕೋನೆಗೆ ಏಸ್‌ಲರ್ ತಲುಪಿದೆವು. ಹೆಸರಾಂತ ಗರಿಬಾಲ್ದಿ ನ್ಯಾಶನಲ್ ಪಾರ್ಕನ ಅಂಬಿನಲ್ಲಿ ರೂಪ ತಳೆದಿದ್ದ ಏಸ್‌ಲರ್ ತಲುಪಲು ವ್ಯಾಂಕ್ಯಾಬ್ರಿಂಜು ನಿಂದ ಸುಮಾರು 2 ಗಂಟೆಗಳು ಸಾಕು. ಇಲ್ಲಿ ವರ್ಷಾಪೂರ್ವಿಕ ಸ್ಕ್ರೋ ಮಾಡಲು ಅನುಕೂಲವಾದ ಯಾವಾನ ಹಾಗೂ ಪರಿಸರ ಇತ್ತು. ಓಗಾಗಿ, ಜಗತ್ತಿನ ಮೂಲೆಮೂಲೆಗಳಿಂದ ಸ್ಕ್ರೋಯಿಂಗ್‌ನಲ್ಲಿ ಆಸಕ್ತಿಯಾಗುವುದು ಇಲ್ಲಿಗೆ ಬರುತ್ತಿದ್ದರು. ಜೊತೆಗೆ ಬೇಸಿಗೆಯಲ್ಲಿ ಸ್ಕೆಕ್ಲಾ ಹತ್ತಿ ತಿರುಗಾಡಲು, ಅಲ್ಲಿನ ತಿಳಿನಿರಿಗಳಲ್ಲಿ ಕಿರುದೋಣಿಯಲ್ಲಿ ಪರಿಸರೂ ಸೌಕರ್ಯಾಗಳಿದ್ದವು. ಅಲ್ಲದೆ, ಕೇಬಲ್ ಕಾರ್ ಹತ್ತಿ ಕುಳಿತು ಪರಾತದ ತಿಖಿರ ತಲುಪಿ ಅಲ್ಲಿಂದ ಅದ್ವಿತೀಯ ದೃಶ್ಯಗಳನ್ನು ಸವಿ

ಟೀರಲು ಸಾಧ್ಯವಿತ್ತು. ನಾನು ಉತ್ಸಾಹದಿಂದ ಅರಿಸಿಕೊಂಡಿದ್ದು ಅದನ್ನೇ!

ಆ ಪ್ರಸ್ತು ಉರಸ್ಯ ಪರಿಬಯ ಪರಾಡಿಕೊಳ್ಳಬೇಕಾದರೆ, ಅಲ್ಲಿನ ಹಾದಿ ಬೀದಿಗಳಲ್ಲಿ ನಡೆದಾಡುವುದೇ ಬಳ್ಳಿಯ ವಿಧಾನ. ಉತ್ತರ ಅಮೇರಿಕಾದಲ್ಲಿ ಅತ್ಯಂತ ವಿಶಾಲವಾದ ಇಂಡಿಯಾನ ಸ್ಕ್ರೋ ಪ್ರದೇಶ ಹೊಂದಿದ್ದ ಏಸ್‌ಲರ್, ಪ್ರವಾಸಿಗಳಿಂದ ತುಂಬಿ ಹೋಗಿತ್ತು. ಅದರಲ್ಲಿ ಹೆಚ್ಚಿನವರು ಜಪಾನ್ ದೇಶದಿಂದ ಬಂದವರಾಗಿದ್ದರು. ಕೈಯಲ್ಲಿ ಕೆತ್ತಿ ಮಾಡಿದಂತಿದ್ದ ರಸ್ತೆಗಳನ್ನು ಬಿಟ್ಟರೆ ಉಲೆಲ್ಲಾ ಟಿಪ್ಪಣಿ ಹೊದಿಸಿದೆ ಹೊತ್ತು ಮಾಲಿಗಿತ್ತು. ಆ ಶುಭ ಬಿಳಿಯ ಹಾಸಿನ ನಡುವೆ ಅಂಗಡಿಗಳು. ಅವುಗಳಲ್ಲಿ ಬಾಣಬಣ್ಣದ ಸ್ಕ್ರೋಗಳು. ದವ್ವೆ ಚ್ಯಾಕೆಟ್‌ಗಳು, ನಿಯಾನ್ ಬೂಟೆಗಳು, ನೂರಾರು ರೀತಿಯ ಸ್ಕ್ರೋ ಸಲಕರನೆಗಳು ಮತ್ತು ಆ ಉರಿನ ನೆನಪಾಗಿ ಜನ ಬಂಧುತ್ವಂದು ಸುಂದರ ಸವಸಿಯಾಗಳು. ಅಲ್ಲಿನ ಮುಖ್ಯ ಆರ್ಕಣೆಯಿಂದರೆ, ಅಲ್ಲಿ ವಾಸ ಮಾಡುತ್ತಿದ್ದ ಮೂಲನಿವಾಸಿಗಳು ಸೃಷ್ಟಿಸಿದ್ದ ಕಲಾತ್ಮಕ ವಸ್ತುಗಳು. ಜಗತ್ತಿನ ಬೇರೆ ಬೇರೆ ರೀತಿಯ ಆಹಾರವನ್ನು ಅಲ್ಲಿದ್ದ ಪ್ರಸ್ತು ಪ್ರಸ್ತು ಕೆಫೆಟೆರಿಯಾಗಳು ಒದಗಿಸುತ್ತಿದ್ದವು. ನಡುವಂತಹ ಗಂಡ ಹೆಂಡತಿ ನಡೆಸುತ್ತಿದ್ದ ಒಂದು ಕೆಫೆಟೆರಿಯಾದಲ್ಲಿ ಎಲ್ಲಕ್ಕಿಂತ ಹೆಚ್ಚು ನೂಕುನ್ನಗ್ಗುಲು. ಅಲ್ಲಿ ಬಂದವರಿಗೆ “ಇಷ್ಟಾತ್ಮೆ ನಿಮಿಷಗಳಿಗೆ ದಂಬುವಿಟ್ಟು ಹೆಚ್ಚು ತೆಗೆದುಕೊಳ್ಳಬೇಡಿ” ಎಂಬ ಕೋರಕೆ, ಹೊಗೆಯಾಡುವ ತರಕಾರಿ ಸ್ವಾರ್ಪೋ, ಸ್ವಾಂಡ್ ಪಿಚ್ ಕೊಂಡು ತಿನ್ನಲು ಕಾತಾಗ ನನ್ನ ಎದುರಿಗೆ ಇದ್ದವು ನನ್ನ ಬಸ್ಸಿನಲ್ಲೇ ಬಂದ ಕೆನೆಡಿಯಾ ಹೆಂಗಸೊಬ್ಬಳು, “ನನ್ನ ಪಾಡಿಗೆ ನಾನು ಸ್ವಲ್ಪ ಕಾಲ ಕಳೆಯಬೇಕೆನಿಸಿದಾಗ ನಾನು ಈ ಮಾಡಿರೆಕ್ ಕೋಚ್ ಹತ್ತಿ ಏಸ್‌ಲರ್ಗೆ ಬಂದು ಬಿಡುತ್ತೇನೆ. ಇವತ್ತು ಬೆಗ್ಗಿಂದ ಸಂಜೆವರೆಗೂ ನನ್ನ ಗಂಡ ಕಲೆಂಗ್‌ಗಾಗಿ (ಅದೂ ಒಂದು ಕ್ರಿಡೆ) ಹೋಗಿ ಬಿಟ್ಟಿದ್ದಾನೆ, ಆದ್ದರಿಂದ ನಾನು ಇಲ್ಲಿಗೆ ಬಂದೆ” ಎಂದು ತನ್ನ ಪ್ರವಾಸದ ಬಗ್ಗೆ ವಿವರಣೆ ಕೊಟ್ಟಳು.

ಅಲ್ಲಿಂದ ಹೊರಬಂದಂತೆಯೇ ಮೂಗಿನ ತುಡಿ, ಬೆರಳು ತುಡಿ ನೊಂಬುತೊಡಿಗಿತು. ಅಂದನ ಉತ್ಸಾಹ -14°C ಇತ್ತು. ತೀಕ್ಕುಪಾದ ಬಿಸಿಲು ಕಣ್ಣು ಕುಕ್ಕುತ್ತಿತ್ತು. ಆ ಬಿಸಿಲು, ಅಲ್ಲಿನ ವಾತಾವರಣಕ್ಕೆ ವಿಚಿತ್ರ ರೀತಿಯ, ಆ ಸ್ಥಳ ಈ ಜಗತ್ತಿಗೇ ಸಂಬಂಧ ಪಟ್ಟಿದ್ದಲ್ಲವೇನೋ ಎನ್ನುವಂತೆ ಕಾಣಿಸುವ ಮುಸುಕನ್ನು ಹಾಕಿತ್ತು.

ನಾನು ಮತ್ತೆ ವ್ಯಾಂಕ್ಯಾಬ್ರಿಂಜುಗೆ ಮರಳಲು ಬಿಸ್ ಹತ್ತಿದಾಗ ಸಂಚೇಗತ್ತಲಿನ ವಾಯಿ ಆವರಿಸುತ್ತಿತ್ತು. ಆಗ ನನಗೆ ಏಸ್‌ಲರ್ಸನಲ್ಲಿ ಎಷ್ಟೆಲ್ಲ ಅನುಭವ ಪಡೆಯುವುದಿತ್ತು ಎನ್ನುವುದರ ಅರಿವಾಗಿತ್ತು. ನನಗೆ ಸ್ಕ್ರೋಯಿಂಗ್ ಬರುವುದಿಲ್ಲ ಎನ್ನುವರ ಬಗ್ಗೆ ನಿರಾಸಿಸುತ್ತಿಲ್ಲ.



ಕರ್ಮದ ಕನ್ನಡಿ

“ಮಾನವ ಜನ್ಮ ದೊಡ್ಡದು” ಎಂದು ದಾಸರು ಹೇಳಿದ್ದರೂ ಈಡ, ಇದು ದಿಟವೇ?

ಒಮ್ಮೆ ನಮ್ಮ ಮೋರೆಯನ್ನು ನಾವೇ ಕನ್ನಡಿಯಲ್ಲಿ ನೋಡೋಣ!

1. ನಾವು ನಮ್ಮ ಮತ್ತು ನನ್ನ ಸಂಸಾರವನ್ನು ಕಾಪಾಡುತ್ತೇವೆ
 - ಹಕ್ಕಿ-ಹಕ್ಕಿ-ದನಕರು-ಆನೆ ಈಡ ಕಾಪಾಡುತ್ತೇವೆ.
2. ನಮ್ಮ ಮನುಷ್ಯರಿಗೆ ದೇವರು ಬುದ್ಧಿ ಕೊಟ್ಟಿದ್ದಾನೆ
 - ಆದರೆ ಅವನು ತಿಳಿವು ಕೊಟ್ಟಿದ್ದಾನೆಯೋ?
3. ಇನ್ನೊಂದು ಜೀವ ಜಂತುಗಳೂ ಪ್ರಕೃತಿ ನಿಯಮಾನ್ಯಾಗಿ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುತ್ತದೆ.
 - ಮನುಷ್ಯ ಹೊಟ್ಟೆ ತುಂಬಿದರೂ ಈಡ ದುರಾಸೆಯಿಂದ ಮತ್ತೊಬ್ಬರ ಪಾಲನ್ನು ಕಿತ್ತುಕೊಳ್ಳುತ್ತಾನೆ.
 - ಆನೆ ತಾನು ಹೋಗುವ ದಾರಿಯಲ್ಲಿ ಅಡ್ಡ ಬಂದಿದ್ದನ್ನು ಮಾತ್ರ ತಡ್ಡಿಕಾಣಿತ್ತದೆ.
 - ಮನುಷ್ಯ ತನಗೆ ಅಡ್ಡಿಯಾಗಿದ್ದನ್ನು ತಿಳಿದು ಕಾಣಿತ್ತಾನೆ.
4. ಎಲಾ ಜೀವ ಜಂತುಗಳು ಈಡ ಪ್ರಕೃತಿಯನ್ನು ಹೇಸರಿಲ್ಲದಂತೆ ಮಾಡುವುದಿಲ್ಲ,
 - ಮಾನವ ಪ್ರಕೃತಿಯನ್ನೇ ಬದಲು ಮಾಡಲು ಹೊರಟಿದ್ದಾನೆ.
 - ತನಗೆ ಉಸಿರು, ಉಂಟಿ ನೀಡುತ್ತಿರುವ ಹಸಿರನ್ನು ಕೊಲ್ಲುತ್ತಿದ್ದಾನೆ

“ಕರ್ಮ” ಎನ್ನುವುದು ವ್ಯಕ್ತಾನಿಕ. ಎಲ್ಲವೂ ತಿರುಗುಬಾಣಗಳಾಗುತ್ತದೆ.

ಕಳೆದ ಎರಡು ಪಷಣಗಳಿಂದ ಪ್ರಕೃತಿ ಸಾಕಷ್ಟು ಒಸಗೆಗಳನ್ನು ನಮಗೆ ಏಡಿದೆ.

- ಎಲ್ಲಾ ಮಂಜುಗಂಡ್ರೆಗಳೂ ಕರಿಗುತ್ತಿವೆ.
- ಬಾನಿನಲ್ಲಿ ಓಚೋನ್ ತರೆಯಲ್ಲಿ ತೆತಾಗಿದೆ.
- ಎಲ್ಲಾ ಉದ್ದಿಷ್ಟ ಹರಡುತ್ತಿದೆ.
- ಭೂಕಂಪಗಳು ಹೆಚ್ಚಾಗಿವೆ.
- ಆ ಎಲ್ಲಾ ಜೀವಗಳನ್ನು ಕೊಂಡು ತಿನ್ನುವುದರಿಂದ ಆ ಕಾಯಲೀಗಳು ನಮಗೆ ಒದಗಿವೆ.

ಈ ಕರ್ಮಕಾ ವ್ಯಾರಾಣಾ ನಮಗೊಂಡು ಒಸಗಿ.

ಮುಂಬಿರುವ ಹೊಡಿತಗಳನ್ನು ತಪ್ಪಿಸಿಕೊಳ್ಳಲು ಒಂದೇ ಉಪಾಯ

“ನಮ್ಮ ನಡೆವಳಕೆಯಲ್ಲಿ ಮಾಪಾಡು”